


ಕರ್ನಾಟಕ

ತಿಳಿನಗೆಯ ಕಾರಂಜಿ



ನವೆಂಬರ್ - 2014

ಜಯಲಲಿತಾ ಜ್ಯೇಶ್ವಲಿನಲ್ಲಿದ್ದಾರೆ ಅಂದ್ರ
ಕಾವೇರಿ ನೀರೆಲ್ಲ ನಮಗೇನಾ?



ಅಪರಂಜಿ



ತಿಳಿನಗೆಯ ಕಾರಂಜಿ

ಸಂಪಾದಕ ಮಂಡಳಿ

ಸಂಪಾದಕರು

ಶ್ರೀ ಎಂ. ಶಿವಕುಮಾರ್

ಉಪ ಸಂಪಾದಕರು

ಶ್ರೀ ಚೇಲಾರು ರಾಮಮೂರ್ತಿ

ಶ್ರೀ ಎಚ್.ಎನ್. ಅನಂದ

ಶ್ರೀ ಎಚ್. ಗೋವಾಲರ್ಕಣ್ಡ

ಟ್ರಿಸ್ಟ್

ಶ್ರೀ ಎಂ. ಶಿವಕುಮಾರ್

ಶ್ರೀ ಚೇಲಾರು ರಾಮಮೂರ್ತಿ

ಶ್ರೀ ಜಿ. ನಾಗೇಶ್

ಶ್ರೀ ಎ.ಆರ್. ನಾಥ್

ಶ್ರೀ ಎ.ಆರ್. ರಾಜಗೋಪಾಲ್

ಶ್ರೀ ಕೆ. ರಮೇಷ್ ರಾವ್



ಶ್ರೀ ಸಂಚಿಕೆಯಲ್ಲಿ.....

ಸಂಪುಟ 32

ಸಂಚಿಕೆ - 2

ನವೆಂಬರ್ - 2014

ಅಪರಂಜಿ ಕಿಡಿ

ಪ್ರಕಾಶ

2

ನೀಲಾಕಾಶದಲ್ಲಾದ್ಯ....

ವಾಣೀ ಸುರೇಶ್

3

ಚೊಂಬು.....

ಇ.ಆರ್. ರಾಮಚಂದ್ರನ್

7

ಭೂಬಾಣದ ಅನಧ್ರ..... ಸುರೇಶವ್

10

ಧರ್ಮಕ್ಷೇತ್ರೇ.....

ಡಃ. ಶ್ರೀಮರ್ತಿ ರವಿಶಂಕರ್

12

ಒಂದೇ ವಾಕ್ಯದ.....

ಸಂಪಣಾರು ವಿಶ್ವನಾಥ್

16

ತುಂತುರು

ದಂನಳ

19

ವಿಶೇಷ ಅಷ್ಟಾವಿಕರು

ಶ್ರೀ ಆರ್. ಶೇಷಗಿರಿರಾವ್

ಶ್ರೀ ಆರ್.ಎಸ್. ಪ್ರಶಾಂತ್

ರೈಟ್‌ಎಂಬ್ ಜಿಪ್, ನೀ.....

ಎಚ್.ಆರ್. ಹನುಮಂತ ರಾವ್

22

ಕೊರವಂಜಿ ಪದಬಂಧ

ವಿಶ್ವ. ವಿ. ಹಾಲಭಾವಿ

31

ಗೌರವ ಸಲಹೆಗಾರರು

ಶ್ರೀ ಅ.ರಾ.ಸೇ.

ಶೋದಂತರು

ಪ್ರಾಣೀ ಗುಡಿ

32

ಹುರುಳಕಟ್ಟಿ

ಎಚ್. ಗೋಪಾಲರ್ಕಣ್ಡ

35

ನಿಮ್ಮ ನಿಮ್ಮ ಕೆಲಸ

ಡಃ. ಮೃ. ಸೂರ್ಯ

38

ಒಬಾಮ ಮತ್ತು....

ಆನಂದ

39

ಮುಲಿಪುಟ ವ್ಯಂಗ್ಯಚಿತ್ರ - ನಾಗನಾಥ್

ಮುದ್ರಣ : ರವಿ ಗ್ರಾಹಿಕ್ - ಆಕ್ಷರ ಜೋಡನೆ : ಒಮ್ಮೇಗಾ ಲೇಖರ್ ಟಕ್ಸ್

ಪ್ರಕಾಶಕರು : ಕೊರವಂಜಿ ಅಪರಂಜಿ ಟ್ರಿಸ್ಟ್, 36, 6ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಕರ್ನಾಟಕ, 560 003. email: koravanji42@hotmail.com

ಸಂಪರ್ಕ ವಿಳಾಸ : ಶ್ರೀ ಚೇಲಾರು ರಾಮಮೂರ್ತಿ, ಉಪ ಸಂಪಾದಕರು, ಅಪರಂಜಿ ಮಾಸಪತ್ರಿಕೆ,

ನಂ. 96, 'ಸುರೇಶ' ಏರಿನೇ ಅಡ್ಡರಸ್ಟೆ, 20ನೇ ಮುಖ್ಯ ರಸ್ತೆ, ಮೊದಲನೇ ಫೇಸ್, ಬಿ.ಎಂ. ಲೇಟೆಂಟ್,

ಬೆಂಗಳೂರು - 560 068. ದೂರವಾಣಿ: 080-26688488. email: belururamamurthy@gmail.com

ಅಪರಂಜಿ ಕಿಡಿ

● ಪ್ರಕಾಶ



‘ನಮ್ಮೊಡನಿದ್ದು ನಮ್ಮಂತಾಗದ ಗಾಂಧಿ’ - ಶೀಫೆಕೆ

- ಅತ್ಯಾವಲೋಕನ ಎಂದರೆ ಇದೇ !!

★★★

ಗಾಂಧೀಜೀ ಮುಖಿದಲ್ಲಿ ಶಾಂತಿ ಮೂಡಿಸುವುದು ಕಷ್ಟ - ಶಿಲ್ಪ

- ಮಹಾತ್ಮರು ನಿಸುಣಕ್ಕರಂತೆ !!

★★★

ರೂ ಇಂಡಿಯಾ ವಿಮಾನ ಏಕುಫಂಟೆ ಏಳಂಬಿ - ಸುದ್ದಿ

- ಯಾರೋ ನಿಧಾನವಾಗಿ ಎದ್ದಿರಬೇಕು !!

★★★

ಗಡಿ ರೇಖೆ; ಭಿನ್ನ ಗೃಹಿಕೆ - ಚೀನಾ ರಕ್ಷಣಾ ಸಚಿವಾಲಯ

- ಸೈಟಿಂಗ್ ಆಬ್ದಿಯನ್ನು ಎಂದರೆ ಇದೇ !!

★★★

ಇಂಗ್ಲಂಡಿನಲ್ಲಿ ಒಬ್ಬ ಯುವತಿ ತನ್ನನ್ನು ತಾನೇ ಮುದುವೆಯಾಗಿದ್ದಾಳಂತೆ - ಸುದ್ದಿ

- ಅವಳ(ರು) ಜಗತ್ ಹೇಗೆ ಆಡುತ್ತಾರೋ !!

★★★

‘ಸತ್ಯಾರ್ಥಿ ಅವರಿಗೆ ನೋಬೆಲ್ ಪ್ರಶಸ್ತಿ’ - ಸುದ್ದಿ

- ‘ಅನ್ವರ್ಥ’ವಾಗಿದೆ !!

★★★

‘ಸಂತೆಯಾಗುತ್ತಿರುವ ಸಾಹಿತ್ಯ ಉತ್ಪನ್ನ’ - ಶೀಫೆಕೆ

- ಅಪರಂಜಿ ತಲೆಮಾರಿದಳಂತೆ !!

★★★

ಕಾರಂತರಿಗೆ ಸಂಪತ್ತಿನ ವೋಹ ಇರಲಿಲ್ಲ - ಹೇಳಿಕೆ

- ನಮ್ಮಂತೆಯೇ !!

★★★

ನೀಲಾಕಾಶದಲ್ಲಿಂದ ಪ್ರಸಂಗ

- ವಾಣೀ ಸುರೇಶ್

ಸುಮಾರು ಪರ್ವಗಳ ಹಿಂದಿನ ಮಾತ್ರ. ಪ್ರಜಾವಾಣೀಯಲ್ಲಿ ಆಗಾಗ ಬರ್ತಿದ್ದ “ನಕ್ಕೆ ವಿಷ್ಣುವಾರ್ತೆ” ಹಾಗೂ ಪ್ರೇ. ಜಿ.ಟಿ. ನಾರಾಯಣರಾಯರ ಇನ್ನಿತರ ಅಸ್ವಾಸಮಿ ಲೇಖನಗಳಿಂದ ಪ್ರೇರಿತಳಾಗಿ (ಕುವೆಂಪುರವರ ಪದಗಳಲ್ಲಿ) “ರೂಪರೂಪಗಳನು ದಾಂಟಿ, ನಾಮಕೋಟಿಗಳನು ಮೀಂಟಿ, ಎದೆಯ ಬಿರಿಯ ಭಾವದೀಂಟ” ಅಂತ ಹಾಡ್ತಾ ಆಕಾಶ ನೋಡ್ತಾ ಇದ್ದ ದಿನ(ರಾತ್ರಿ)ಗಳು ಎನ್ನಬಹುದು. ಆಗೊಮ್ಮೆ ಲಿಯೋನಿಡ್ ಉಲ್ಲಾಪಾತವನ್ನು ನೋಡ್ತುನೀಡಿತ ನಮ್ಮನೆ ಬಿಲಿಲುಮಚ್ಚಿನ ಮೇಲೆ ಭಾಗಿಗಳಾದ ರಾತ್ರಿ ಫಂಟೆಗಟ್ಟಲ್ಲಿ ಕತ್ತತಿ ಆಕಾಶ ನೋಡ್ತಾ ಕೂತು, ಮಾರನೆಯದಿನ ಕತ್ತು ಸೋಂಟ ಎಲ್ಲಾ ಉಳುಕಿಸ್ತೊಂಡು ಮನೆಯೋರ ಕೈಲೆಲ್ಲಾ ಬ್ಯಾಸಿಕೊಂಡದ್ದನ್ನು ಮರಯೋ ಹಾಗೇ ಇಲ್ಲ.

ಅಂದ ಹಾಗೆ ಮೊನ್ನೆ ಮೊನ್ನೆ ಇಲ್ಲಿ ಅಮೆರಿಕೆಯಲ್ಲಿ ಬಿಗೋಳಿ ವಿಷ್ಣುಕ ಉತ್ಸಾಹಿಗಳ ಗಮನ ಸೇಂದಿದ್ದು ‘ಪಸ್ರೀಡ್ ಮೀಟಿಯರ್ ಪ್ರಸ್ರೋ’ ಎಂಬ ಉಲ್ಲಾಪಾತ. ಇದೇ ಆಗಸ್ಟ್ ಹದಿನಾಲ್ಕುರಂದು ರಾತ್ರಿ ಹನ್ನೊಂದರಿಂದ ಚೆಳಗಿನ ರೂಪ ನಾಲ್ಕುರವರೆಗ ನಡಯೋ ಈ ಬಿಟ್ಟಿಗಳನ ನಾಟಕಕ್ಕೆ ಆಸ್ತಕರ ಉಮೇದು, ತಯಾರಿ ಇವನ್ನೆಲ್ಲಾ ಇಂಟನ್‌ಟ್‌ ಮತ್ತು ಟಿ.ವಿ. ಫಾನೆಲ್ಲುಗಳಲ್ಲಿ ನೋಡಿದನಂತರ ನನ್ನ ಪೂರ್ವಾಶ್ರಮದ ಹುಟ್ಟು ಕೆರಳಿದ್ದ ಆಶ್ಯಯವೆನಿಲ್ಲ ಬಿಡಿ.

ಅವಶ್ಯ ರಾತ್ರಿ ಒಂಭತ್ತಕ್ಕೆಲ್ಲಾ ಶುರು ನನ್ನ ವರಾತ. “ಎಲ್ಲ ಬೇಗ ಬೇಗ ಉಟ ಮುಗಿಸಿಪ್ಪೆ. ಹತ್ತೊವರೆಗೆಲ್ಲಾ ನಾನು ಅಡಗಿಮನೆ ದೀಪ ಆರಿಸ್ತೇಕು. ನೀವುಗಳೂ ಅಷ್ಟೇ ರಾಮಿನ ದೀಪಾನ ಆರಿಸಿ ಮಲಕ್ಕೊಳ್ಳಿ. ಕಿಟಕಿಯಿಂದ ಹೊರಬಿಳೋ ಒಂದು ಚಿಕ್ಕ ಬೆಳಕಿನ ಕಿರಣ ಸಹಾ ಸಾಕಂತೆ ಆಕಾಶ ಸರಿಯಾಗಿ ಕಾಣಿಸ್ತೇ ಇರಕ್ಕೆ. ಗೊತ್ತಾ?” ಅಂತೆಲ್ಲಾ ತಾಕೀತು ಮಾಡಿ ಎಲ್ಲರನ್ನೂ ಸಾಗಹಾಕಿದೆ.

ನೀವೆಲ್ಲರೂ ಅಲ್ಲಿ ನಮ್ಮ ಸ್ವಾತಂತ್ರ್ಯ ದಿನಮೊತ್ತವದ ದಿನ ಮೋದಿ ಭಾವಣಾದ ಗುಂಗಿನಲ್ಲಿದ್ದಾಗ, ನಿಶ್ಚಯವಾಗಿ ನಾನಿಲ್ಲಿ ನನ್ನ ತಯಾರಿ ಶುರುಮಾಡಿದೆ. ನಡುರಾತ್ರಿಯಲ್ಲಿ ತೀವ್ರವಾದ ತಾಪಮಾನ ಇಳಿತವನ್ನು ನಿರ್ಝಿಸಿದ್ದರಿಂದ ಕ್ಯಾಲಿಪೋನಿಯಾದ ಈ ಬಿರುಬೇಸಿಗೆಯಲ್ಲೂ ಮಿಷಿಗೆನ್ನಿನ ಚೆಳಿಗಾಗಿ ಇಟ್ಟೊಂದಿರುವ ನನ್ನ ಭಾರವಾದ ವಿಂಟರ್ ಜ್ಯಾಕೆಟ್‌ ಟೋಟಿ, ಗ್ಲೋವ್‌ ಕಾಲುಚೆಲ ಇವುಗಳಿಂದ ಭೂಷಿತಳಾಗಿ ರಾತ್ರಿಯ ನೀರವತೆಯಲ್ಲಿ ನಮ್ಮ ಮನೆ ಅಂಗಳದಲ್ಲಿ ಕಾಲಿಟ್ಟಿ ಈ ಅಪರಾತ್ರಿಯಲ್ಲೇನಿವತ್ತು ಇವಳ ಸಡಗರ ಅಂತನಿಸಿರಬೇಕು ನಮ್ಮ ಲ್ಯಾಬ್ರಾಡಾರ್ ಬದರೀಗೆ. ತಲೆ ಎತ್ತಿ ನನ್ನನ್ನು ನೋಡ್ತಾ, ನನ್ನ ಲಾಂಗ್ ಕೋಟ್‌ನ ಮೂಸುತ್ತಾ ಜೊತೆಯಲ್ಲಿ ನಡೆಯಿತು.

ಇಂಡಿಯನ್ ಸ್ಪೋರ್ಟ್ಸ್ ಕೋಂಪೆಂಟ್, ತನ್ನೀರಿನ ಸೀನ್, ಬಿಸಿ ಬಿಸಿ ಟೀ ತುಂಬಿದ್ದ ಪ್ರತಿಕ್ರಿಯೆಗಾಗಿ ವಾಸ್ತವ ಇದ್ದಲ್ಲ ಅಲ್ಲೇ ಹ್ಯಾಮರ್ಕಿನ ಪಕ್ಕದಲ್ಲಿದ್ದ ಗಾಡೆನ್ ಸ್ಪೂಲಿನ ಮೇಲೆ ಕ್ರಿಗ್ ಸಿಗೋ ಹಾಗೆ ಜೋಡಿಸಿದೆ. ಹ್ಯಾಮರ್ಕಿಗಿಂತಲೂ ಪ್ರಶಸ್ತವಾದ ಸ್ಥಳ ಬೇಕೇ ಆಕಾಶ ನೋಡುಕ್ಕೆ? ಹೋದ್ದಲ್ದಿದ್ದ ನನ್ನ ಪಾಡು ನೆನಪಿಸಿಕೊಂಡು ಈ ಬಾರಿ ಹಾಗಾದಿರೋಕ್ಕೆ ಹಿಗ್ನಾ ಏಷು ಮಲ್ಲಿಗೆ - ಅಯ್ಯೋ ಅಲ್ಲ ಸದ್ಯ - ಕೇವಲ ಎಪ್ಪತ್ತೇಳೇ ಕೇಜಿ ಮಲ್ಲಿಗೆಯ ಶೊಕದ ಶರೀರಾನ ಹರ ಸಾಹಸವಟ್ಟು ಜೋಡಾನವಾಗಿ ಹ್ಯಾಮರ್ಕ್ ಹತ್ತಿಸಿ ಅಂಗಾತ ಮಲಗಿದೆ.

ಮುಣ್ಣಿಮೆಯ ಆಸುಪಾಸಿನ ದಿನವಾದಿಂದ ಬೆಳದಿಂಗಳು ಧಾರಾಳವಾಗಿ ಸುರಿದಿತ್ತು. ಆ ಕಾರಣದಿಂದ ನಕ್ಕತ್ತಗಳಿಲ್ಲ ಮಂಕು ಮಂಕು! ಅದೇ ಎಲ್ಲ ನಕ್ಕತ್ತ ವೀಕ್ಷಕರ ದುಭಿಗೂ ಕಾರಣವಾಗಿತ್ತು ಅಂತ ಬೇರೆ ಹೇಳಬೇಕಾಗಿಲ್ಲ ಕವಿಗಳು, ನವ ದಂಪತೀಗಳು ಎಲ್ಲಾ ಬೆಳದಿಂಗಳಾಗಿ ಹಾತೊರೆದರೆ ಇಲ್ಲಿವರ್ತು ಹಿಗೆಗೆ! ಧಿಯರಿ ಆಫ್ ರಿಲೆಟ್‌ವಿಟ್‌ಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಇರಲಿ.

ಆದ್ದೇ ಇಷ್ಟೇ ಸಾಲ್ವಾ ಅಂತ ಅದೆಲ್ಲಿತ್ತೋ ಅಮ್ಮೊಂದು ಮೋಡಗಳು? ಎಲ್ಲ ಮೂಲೆಗಳಿಂದಲೂ ನಿಧಾನವಾಗಿ ತೇಲ್ಮೊಂದು ಬಂದು ಆಕಾಶದ ಪೂರ್ವ ಹಂಚಿಕೊಳ್ಳುತ್ತೇ ಶುರುವಾಗ್ಗೇಕೇ! ನೋಡ್ತಾ ನೋಡ್ತಾನೇ ಕಡುಗಪ್ಪ ನೀಲಿ. ಆಕಾಶವೇ ಕಾಣಿದಹಾಗೆ ನಸುವೇ ಕಿತ್ತಳೆ ಬಣ್ಣದ ದಟ್ಟ ಮೋಡ ಎಲ್ಲಲ್ಲಾ, ಅದೇನೋ ಹೇಳ್ತಾರಲ್ಲ “ಪಾಪಿ ಆಕಾಶ ನೋಡಿದ್ದ....” ಅಂತ, ಹಾಗೆ. ಇಲ್ಲಿ ನಾನು ನೋಡಿದರೆ ಚೆಕ್ಕಿಲಿಸ್ತ್ವ ಗಳ ಪ್ರಕಾರ ಎಲ್ಲಾ ತಯಾರಿ ಮಾಡೊಂದು ಜಾಗರಣಗೊಣ್ಣರ ಅಭ್ಯಾಸವಿಲ್ಲಿದ್ದೂ ಸಂಜೆಯಿಂದ ನಾಲ್ಕು ಮಗ್ ಟೀ ಕುಡಿದು ಕೂತಿದ್ದಿನಿ! ಆದರೇನಂತೆ? ಭಲ ಬಿಡದ ವಿಕ್ರಮನ ಪರಂಪರೆಯಿಂದ ಬಂದವಳಿತ್ತೇ ನಾನು! ಅಮೆರಿಕೆಯ ಈ ಜುಜುಬಿ ಮೋಡಗಳಿಗೆ ಕೇರ್ ಮಾಡಿತ್ತೇನ್? ಅಂತೂ ಇನ್ನು ಸ್ವಲ್ಪ ಹೊತ್ತು ಕಾದು ನೋಡೋಣಾತ ಡಿಸ್ಟ್ರೆಕ್ ಮಾಡಿಬಿಟ್ಟೆ

ಸರಿ, ಚಿಕ್ಕೊಣಾಗಿದ್ದಾಗ ನಮ್ಮುಮ್ಮೆ ಜಬರ್‌ಸ್ಟಿ ಮಾಡಿ ಇಡಿಸಿದ್ದ ಮೇಷ್ಟರ್ ಕ್ಯಾಲಿ ಅಲವತ್ತುಕೊಂಡು ಕಲಿತ್ತಿದ್ದ ಕೀರ್ತನೆಗಳಿಲ್ಲ ಈಗ ಹಮ್ಮ ಮಾಡಕ್ಕೆ ಉಪಯೋಗಕ್ಕೆ ಬಂದ್ದು. ಹೇಗಿದ್ದೂ ಪಕ್ಕದಲ್ಲಿ ನಮ್ಮ ಬದಿಯ ಗೊರಕೆಯ ಶ್ರುತಿಪೆಟ್ಟಿಗೆ ಇತ್ತಲ್ಲ! ಆಮೇಲೆ ಅಷ್ಟಿ ಚಿಕ್ಕಮ್ಮೆ ಸೋದರತ್ತೇರು ಹಾಡುತ್ತಿದ್ದ ಆರತಿ ಹಾಡುಗಳು, ಇದ್ದಬದ್ದ ಹಿಂದಿ, ಕನ್ನಡ, ತಮಿಳು ಸಿನಿಮಾ ಹಾಡುಗಳೂ ಎಲ್ಲ ಖಾಲಿ ಆದ್ದು. ಹನ್ನರದು ಹೊಡದ್ದೂ, ಒಂದು ಒಂದೂವರೆ ಆದ್ದು ಉಹುಂ.... ಒಂದು ಉಲ್ಲೇ ಇರಲಿ ಸದ್ಯ, ಅಷ್ಟಿ ಚೆನ್ನಾಗಿ ಒಳ್ಳೆ ಮೂಲಂಗಿ ಹೂಳಿ ಹೋಳಿನ ತರ ಅಷ್ಟೋತ್ತೂ ನೆತ್ತೀ ಮೇಲೆ ಹೋಳಿತಾ ಇದ್ದ ಚಂದ್ರಾನೂ ನಾಪತ್ತೇ! ಆಕಾಶದ ಭರ್ತಿ ಆಗತಾನೆ ಕಡೆದು ಗುಪ್ಪೆ ಹಾಕಿದಂತಿದ್ದ (ಚಲಿಸದ) ಮೋಡಗಳು! ಆಯ್ತಲ್ಲ ಏಂಟಿಯರ್ ಷವರ್ ನೋಡಿದ್ದ್ಯಾ!

ಇಂತಿರ್ ಘಳಿಗೆಯಲ್ಲಿ ಒಂದು ಬ್ರಿಲಿಯಂಟ್ ಐಡಿಯಾ ಹೋಳಿತ್ತು! ತಕ್ಷಣ ಶುಭಸ್ಯ ಶೀಷ್ಟುಂ ಅಂತ ಇಂಟಿಮೆಂಟ್ ಮಾಡೇ ಬಿಟ್ಟೆ ನೋಡಿ ಆ ಐಡಿಯಾನಿ! ಅಥಾರ್ತಾ, ಸೀಡಾ ಮನೆಲಿದ್ದ ಮೂರಡಿ ಅಗಲದ ಸ್ಕ್ರೀನಿರೋ ಕಂಪ್ಯೂಟರ್ ಮುಂದೆ ಬಂದು ರೂಮಿನ ದೀಪ

ಆರಿಸಿ ನಾಸಾದ ವೆಚ್ಚೋಟ್ಟೊ ಕ್ಕಿಂಥ ಮಾಡಿದೆ. ಅದೆಲ್ಲಿಂದ ಅವರ ಚೆಲಿಸ್ತೋವೊನ ಸರಿಯಾದ ದಿಕ್ಕಿಗೆ ತಿರುಗಿಸಿ ದೊರಕಿದ ಚಿತ್ರಗಳನ್ನು ಲೈಪ್‌ ಆಗಿ ಬಿಮ್‌ ಮಾಡ್ತಾ ಇದ್ದೋ ನಾಸಾದ ಪುಣ್ಯಾಶ್ರಮ, ದೇವರೇ ಬಲ್ಲಿ ಅಂಶೂ ಅಷ್ಟು ದೊಡ್ಡ ಸ್ಕ್ರೀನ್‌ ಭರ್ತಿ ಕಡು ನೀಲಿಗಟ್ಟಿನ ಶುಭ್ರ ಆಕಾಶ. ಒಂದು ಮೋಡಪ್ರಾ ಇಲ್ಲಿ ಆನ್ ಲೈನ್‌ ಚಾಟ್ ಸಹಾ ನಡೀತೆದ್ದಿಂದ ಬೇರೆ ಬೇರೆ ಸ್ಟೇಟ್‌ಗಳಿಂದ ಬರುತ್ತಿದ್ದ ವಿವರಣೆ ಕೂಡಾ ಸಿಗ್ರಿತ್ತು.

ಅಪ್ಪೋತ್ತೆ ಸುಮಾರು ಎರಡು ಫಂಟೆ. ಆಗೊಮ್ಮೆ ಈಗೊಮ್ಮೆ ಫಳ ಅಂತ ದಪ್ಪನೆಯ ಉಲ್ಲಾಸ್ ಸೂಜಿ ಯಷ್ಟುದ್ದದ ಒಂದೊಂದು ಉಲ್ಲೇ ಕಂಪ್ಯೂಟರ್ ಸ್ಕ್ರೀನಿನುದ್ದಕ್ಕೂ ಕೆನ್ನು ಕೋರ್ಚೆಸ್ತೂ ವೇಗದಿಂದ ಹಾರಿಬಂದು ಅಪ್ಪೇ ಬೇಗ ಎಲ್ಲೋ ಬಿದ್ದು ಉರಿದು ಮಾಯವಾಗ್ತಿತು! ಕಡು ನೀಲಿಗಪ್ಪು ಆಕಾಶದ ಹಿನ್ನಲೇಯಲ್ಲಿ ಗ್ರೇಕ್ ಪುರಾಣವನ್ನಾಧರಿಸಿ ಹೆಸರಿಸಿರುವ ಪ್ರಕಾಶಮಾನವಾದ ಪ್ರಸಿದ್ಯಸ್ ತಾರಾಪುಂಜ ಕಡು ನೀಲಗಪ್ಪು ಹಿನ್ನಲೇಯಲ್ಲಿ ಎದ್ದು ಕಾಣಿತ್ತು. ಅಂದಹಾಗೆ ಈ ಉಲ್ಲೇಗಳಿಲ್ಲಾ ಆ ತಾರಾಮಂಡಲದಿಂದಲೇ ಉದ್ಭವಿಸೋ ಹಾಗೆ ಕಾಣ್ಣಿದ್ದಿಂದ ಈ ಉಲ್ಲಾಸಾತಕ್ಕೆ ಅದೇ ಹೆಸರು ಬಂದಿದೆಯಂತೆ!

ಸೂರ್ಯನನ್ನು ಪ್ರದಕ್ಷಿಣೆ ಮಾಡುವ ಸ್ವಿಪ್‌ ಟಟ್ಲೋ ಎಂಬ ಹೆಸರಿನ ಒಂದು ಪುರಾತನ ಧೂಮಕ್ಕೆತು ವರ್ಣಕ್ಕೊಮ್ಮೆ ಭೂಮಿಯ ಕ್ಷೇತ್ರ ಜುಲ್ಯ-ಆಗ್ಸ್ಟ್ ಸುಮಾರಿಗೆ ಬರುತ್ತದೆ. ಅದರ ಬಾಲದಿಂದ ಹೊರ ಚೆಲ್ಲಲಪ್ಪ ಧೂಳಿನ ಕಣಗಳು ಭೂಮಿಗೆ ಅಪ್ಪಳಿಸಿದಾಗ ಅವು ಭೂಮಿಯ ವಾತಾವರಣದ ಅಮೃಜನಕೆಂದಿಗೆ ಹತ್ತಿ ಉರಿಯುವ ಪ್ರಕ್ರಿಯೆಯೇ ಈ ಉಲ್ಲಾಸಾತಕ ರಮ್ಯತೆಗೆ ಕಾರಣ!

ಹೀಗೇ ಈ ಕಡೆ ನೋಡ್ತಾ ನೋಡ್ತಾ, ಇದ್ದಹಾಗೆ ನಕ್ಕಿ ಪ್ರಡಿ ಸೇರಿಸಿ ನೇಯ್ಯ ಅತೀ ಪಾರದರ್ಶಕ ತೀಘಾನ್-ನ ಪರದೆಯಂತೆ ಕಾಣಿದ್ದ ತೆಳುವಾದ ಮೋಡದಂಥಾ ತುಣುಕುಗಳು ಆಗೊಮ್ಮೆ ಈಗೊಮ್ಮೆ ಕಂಡೂ ಕಾಣಿದ ಹಾಗೆ ಎಲ್ಲಿಂದಲೋ ಹಗುರವಾಗಿ ತೇಲಿಬಂದು ಹಾಗೇ ಕ್ಷಣಮಾತ್ರದಲ್ಲಿ ಅದ್ವೈತಾಗುವುದು ಶುರುವಾಯ್ತು! ಅನಂತರ ಇನ್ನೂ ನಂಬಲಸಾಧ್ಯವಾದಪ್ಪನವನೆನ್ನ ದೃಶ್ಯಗಳ ಬದಲಾವಣೆ! ಒಂದು ಸ್ಥಿತಿಯಲ್ಲಿತೂ ಅಪ್ಪಳ್ಳಾ ಹೊಳೀತೆದ್ದ ಪ್ರಸಿದ್ಯಸ್ ತಾರಾಪುಂಜ ಸಹಾ ತನ್ನ ಆಕರ್ಷಣೆ ಕಳ್ಳೊಂದು ಮಂಜಾಗಿ ಹಿಂದೆ ಸರಿದು, ಇಡೀ ಆಕಾಶದ ತುಂಬಾ ಕ್ಷಣಮಾತ್ರದಲ್ಲಿ ಏನುಗಿ ಮಾಯವಾಗ್ನಿರೋ ಚಿಕ್ಕ ಚಿಕ್ಕ ಕೆಂಪು ಬಿಳಿ ಕಡಿಗಳಂಥ ಹಾಗೂ ಅನೇಕ ಪ್ರಕಾಶಮಾನವಾದ ಬೆಳಕಿನ ಬುಕ್ಕೆಗಳೇ ತುಂಬಿ, ಇಡೀ ನಭೋಮಂಡಲವೇ ಹೌದೋ ಅಲ್ಲೋ ಅನ್ನೋ ಹಾಗೆ ಅತೀ ಸೂಕ್ಷ್ಮವಾಗಿ ಅಲುಗುತ್ತಿದೆಯೇನೋ ಅಂತ ಅನ್ನಸುಕ್ಕೆ ಶುರುವಾಯ್ತು! ಇಪ್ಪೆಲ್ಲದರ ಜೊತೆಗೆ ನಮ್ಮ ಸುರು ಸುರು ಬ್ರಹ್ಮಾತ್ಮಿಯನ್ನು ನೆನಿಸೋ ಹಾಗೆ ಮಿಂಚಿ ಮಾಯವಾಗೋ ದಪ್ಪನೆಯ ಸೂಜಿಯಂಥಾ ಅಸಂಖ್ಯಾ ಚಿಕ್ಕ ಚಿಕ್ಕ ಬೆಳಕಿನ ಕಡ್ಡಿಗಳು ಬೇರೆ! ಸರಿಸುಮಾರು ಒಂದೂವರೆ ಫಂಟೆ ಕಾಲ, ಜಾರಿದ ಸಮಯದ ಪರಿವರ್ಯೆ ಬರಲು ಅವಕಾಶ ಕೊಡದಿದ್ದ ಭವ್ಯ ಅದ್ಭುತ ದೃಶ್ಯವೋಂದು ಕಣಿಪ್ಪುಂದೆ ಹರಡಿತ್ತು!

ಕ್ರಮೇಣ ಕಡುನೀಲಿ ಬಣ್ಣದ ಆಕಾಶ ತಿಳಿಯಾಗಲು ಪ್ರಾರಂಭವಾಯಿತು. ಈ ಎಲ್ಲ ನಾಟಕಕ್ಕೂ ಅದರ ರಂಗಮಂಚಕ್ಕೂ ಮೆಲ್ಲನೆಯ ಮಂಜಿನಂಥಾ ತೆರೆ ಬೀಳುವಂತೆ... ಮತ್ತೊಂದು ವರ್ಷ ನಮ್ಮಂಥಾ ಪಾಮರರು ಈ ದೃಶ್ಯ ವ್ಯಭವಕ್ಕಾಗಿ ಕಾಯುವಂತೆ! ಆಗ ಸಮಯ ಮುಂಚಾನೆ ನಾಲ್ಕಾಲು.

ಒವರ್ ಕೋಟಿನ ಇರವನ್ನೂ ಮರೆತು ಕುಚಿರ್ಯಲ್ಲಿ ಹಾಗೇ ಮೈಮರೆತಿದ್ದವೀಗೆ ಬೆಳಗಿನ ತಿಂಡಿಯ ಸಲುವಾಗಿ ಪಕ್ಕದಲ್ಲಿ ಅಡಿಗೆಮನೆಯಲ್ಲಿ ಹಿಂಗಾಣ ಬಟ್ಟಲು-ಚಮಚಗಳ ಕಂಕೆಯಿಂದ್ದೇ ಎಚರವಾದದ್ದು ಮಾಮೂಲಿನಂತೆ ಎದ್ದ ತಕ್ಷಣ ಕರಾಗೇ ವಸತೇ-ಗೆ ಬದಲಾಗಿ ಬೆಳ್ಳಂಬೆಳಗ್ಗೇ ನನ್ನ ಮನಸ್ಸನಲ್ಲಿ ಶ್ರೀಮದ್ಭವದ್ವಿತೆಯಲ್ಲಿನ ವಿಭಾತಿಯೋಗದ ಶ್ಲೋಕದ ಸಾಲುಗಳು ಹರಿದಾಢಿದ್ದು.



ಲೂಕ್ರು

ಯಾವ ಸ್ತು ಯಾವ ನೆಟ್ಟಿಗೆ
ಅಂತ ನಿಷ್ಟೆಯಸಲ್ಪಡುತ್ತದಂತೆ
ಸ್ವರ್ಗದಲ್ಲಿಯೇ ನೆಟ್ಟಿಗೆ
ಹೊಂದಾಣಿಕೆ ಆಗಲು ನೆಟ್ಟಿಗೆ
ಓಕೆ! ಒಗ್ಗಿದ್ದರೆ ಬಡಪೆಟ್ಟಿಗೆ
ಲೂಸ್ ಆಗುವರು ನೆಟ್ಟಿಗೆ

ತಪ್ಪೆಣಿಗ್ಗೆ

ಆಯ್ದು ತಪ್ಪಾಗಿದ್ದಲ್ಲ
ಒಪ್ಪಿಕೊಳ್ಳುವ ಧೈಯ ವಿರಬೀಕು
ಎಂದು ಹೇಳುತ್ತಿದ್ದ ಗಿರಿಜ
ಓಡಿಬಂದು ತನ್ನ ಪತಿಯನ್ನು
ಜಿಗಿದಪ್ಪಿಕೊಂಡಳು

ಲೇಂಟ್‌ನ್ನು ಮಾರಮ್ಮು

ಹಿಂದಲ್ಲ ಪೊಜಿನುತ್ತಿದ್ದರು
ಫೇಲ್ಗೆ ಮಾರಮ್ಮು, ಸಿಡುಬು ಮಾರಮ್ಮು, ಹೊಲಳಯೋ ಮಾರಮ್ಮು
ಉಗ ಪೊಜಿನುತ್ತಿದ್ದಾರೆ
ಥಂಗಿ ಮಾರಮ್ಮು, ಏಡ್‌ ಮಾರಮ್ಮು, ಎಬೋಲಾ ಮಾರಮ್ಮು

- ಶ್ರೀನಿವಾಸ ಕುಂಡಂತಾಯ

ಚೊಂಬು, ತಾಂಬಾಳದಿಂದ

ಮೊಬೈಲ್‌ವರೆಗೆ...

- ಇ.ಆರ್. ರಾಮಚಂದ್ರನ್

ಇನ್ನಾವೆಕ್ಕರೂ ವೆಂಕಟೇಶಮೂರ್ತಿಯವರೆಂದರೆ ಒಂದು ಕಾಲದಲ್ಲಿ ಕಳ್ಳ ಕಾರಿಗೆಲ್ಲಾ ಸಿಂಹ ಸ್ವಷ್ಪ ಆರಡಿ ಎತ್ತರವಿದ್ದ ಮೂರ್ತಿ ಎದುರಿಗೆ ಬಂದ್ರೇನೇ ಪೋಲಿಸ್ ಸ್ಯೇಫೆನ್‌ಲ್ಲಿ ಅವರು ಹಾಕಿಸುತ್ತಿದ್ದ ಏರೋಫ್ಲೋನ್ ಆನನ್ ಜಾಹ್‌ಪ್ರಕ ಬಂದು ಕಳ್ಳರಿಗೆ ಬೇಸಿಗೆಯಲ್ಲಾ ಥಳಿ ಜ್ಞರ ಬರುತ್ತಿತ್ತು.

ಬಹಳ ದಿನಗಳಾದ ಮೇಲೆ ಮೂರ್ತಿ ಭಟ್ಟ ಹೋಟೆಲ್ ಹತ್ತ ಸಿಕ್ಕಿದ್ದು. ಅವರ್ನ ಎಳ್ಳುಂಡು ಕಾಫಿಗೆ ಹೋದೆ.

“ಹೇಗೆದ್ದೀರಿ ವೆಂಕಟೇಶಮೂರ್ತಿಯವರೇ! ನಿಮ್ಮನ್ನು ನೋಡಿ ವರ್ಷವೇ ಆಯ್ದು. ಆರಾಮಾನಾ?”

“ನಮಗೆ ಎಲ್ಲಿ ಆರಾಮ? ಯಾವಾಗ ರಿಟ್ರೆರ್ ಆಗುತ್ತೊಂತ ಕಾಯ್ತಾ ಇದ್ದಿನಿ. ಮನೆಕಡೆ ಎಲ್ಲಾ ಆರೋಗ್ಯವಾಗಿದ್ದೀರಾ?”

ಚಿಕ್ಕಂದಿನಿಂದಲೂ ಅವರ ಪರಿಚಯ. ಅದರೂ ಇಬ್ಬರ ಮಾತು ಕಥೆ ಒಮ್ಮವರೆನದಿಂದಲೇ ಸಾಗೋದು.

“ಯಾಕೆ.. ಪೂಲಿಟಿಕಲ್ ಪ್ರೇಷರ್ತಾ?”

“ಇಲ್ಲ ಸಾರ್! ಈಗಿನ ಕಳ್ಳನ ನನಗೆ ಅರ್ಥವೇ ಆಗ್ನಿಲ್ಲ. ಅದೇ ಒಂದು ದೊಡ್ಡ ಪ್ರಾಭುಂ ಆಗಿ ವರ್ಕೆಸಿದೆ.”

“ಏನು ಹೇಳ್ತೇರಾ? ನೀವೆಷ್ಟು ಎಕ್ಸ್‌ಪೀರಿಎನ್‌ಡ್...”

ಅಯ್ಯೋ ಬಡ್ಡೋ ಬೇಕು ನನ್ನ ಎಕ್ಸ್‌ಪೀರಿಎನ್‌ನ ಕಟ್ಟೊಂಡು! ಹೇಳ್ತಿನಿ ಕೇಳಿ.. “ಮುಂಚೆ ನಾನು ರಾತ್ರಿ ಬೀಳ್ಟೆ ಹೋಗಿ ಬೆಳಗಾಗೋಡುಲ್ಲಿ ಉರಲ್ಲಿ ಕಳ್ಳನ ಆಗ್ತಾ ಇದ್ದಿದ್ದು ಸುಂಕೆನ್ನೋ ಎರಡು ಕುರಿ ಮರಿ, ಚಾಮರಾಜಪೇಟೆಲಿ ಒಂದು ಸ್ಕೆಲ್ ಚೈನು, ಮಲ್ಲೇಶ್ವರದಲ್ಲಿಂದು ತಾಂಬುದ ಚೊಂಬು, ಉತ್ತರಾಧಿ ಮರದಲ್ಲಿ ಮಾಡ್ಡ ಸ್ವಾಮಿಗಳು ಒಣಿಹಾಕಿದ ಕಾವಿ ಪಂಚಿ... ಅಭಿಭಾಂದೆ ವಿಶೇಷ್ಯರಪುರದ ತೇರ್ವೆಲ್ಲೋ, ಧರ್ಮರಾಯನ ದೇವಸ್ಥಾನದ ಕರಗಡ ಸುಗ್ಗಿದಲ್ಲೋ ಕಳೆದು ಹೋದ ನಾಲ್ಕೆ ದು ಜೊತೆಯಲ್ಲಿರೋ ಬಿಡಿ ಚಪ್ಪೆ ಲಿಗಳು...”

“ನಿಜ ನಿವೃ ಹೇಳೇಹೋದು...”

“ಟೆಂಟಿ ಪೋರ್ ಅವರ್ಸ್‌ಲ್ಲಿ ಅವರ್ನ ಹಿಡಿದು ಲಾಕಪ್ ಹಾಕಿ ಕೇಸು ಸಾಲ್ವ ಮಾಡಿ, ಸಾಮಾನೆಲ್ಲ ಓಸರ್ಸಿಗೆ ಕೊಡ್ಡಿ ಮನೇಗೆ ಹೋಗ್ತಾ ಇದ್ದೆ”

“ಹೋಗುವಾಗ ಈರಣ್ಣ ಬಾರ್ದಲ್ಲಿ ಇಂತಿ ಹೋಗ್ನಿದ್ದಿ..”

“ಅದು ನಿಮಗೆಲ್ಲ ಗೊತ್ತಿರೋ ವಿಷಯ! ಅಮೇಲೆ ಶುರುವಾಯ್ತು ನೋಡಿ..”

“ಏನು?”

“ಅಯ್ದೋ ಯಾಕ್ಕೇಳಿರಿ? ಮುಂಚೆ ಕೆಳ್ಳನಾಂದ್ರೆ... ಕುರೀದು ಕಲರ್ ಹೇಳೋವು. ಬಿಳಿ ಇಲ್ಲ ಕಪ್ಪು. ಸೀದ ಮಿರಿಯಮ್ಮನ ಹಟ್ಟಿಗ್ ಹೋಗಿ ಅವಳಿಗೆ ವಾರ್ದ ಮಾಡಿ, ಕುರಿನ ಕಿತ್ತೋಂದು ಒನಸರ್ಗೆ ಕೊಟ್ಟಿ ಬರ್ತಿದ್ದ ಸೈಕಲ್ ಚೆನ್ನು, ಚೆಂಬು, ತಾಂಬಾಳ ಕೆಳ್ಳನ ಆಗಿದ್ದ ಮಾರ್ದೇ ದಿನ ಗುಜರಿಗೆ ಬರೋದು. ಅಲ್ಲೆ ಜಟಿ ಮಾಡಿ ಸಾಮಾನು ಕಿತ್ತೋಂದು, ಅಂಗಡಿಯವ್ಯಾಗಿ ಹೆದರ್ನಿ ಕೆಳ್ಳನ್ ಕುತ್ತೆ ಹಿಡ್ಡು ಒಳಗೆ ತೆಲ್ಲಿದ್ದೆ ಲ್ಯಾಪ್ ಸಿಂಪಲ್‌ನಿಗೆತ್ತು... ಅಮೇಲೆ ಬಂತು ಟ್ರಾನ್ಸಿಸ್‌ಪ್ರಾರ್ಗಳ ಕೆಳ್ಳನ್... ಸಿಂಗಲ್ ಬ್ಯಾಂಡ್, ಮೂರು ಬ್ಯಾಂಡು... ನೀವೇ ಹೇಳಿ.... ಮಿಂಡಿಯಂ ವೇವ್, ಶಾಟ್‌ ವೇವ್... ಲಾಂಗ್ ವೇವ್ ಇತ್ತಿರಿಲ್ಲು... ಮೂರ್ದೇದು ಎಫ್.ಎಫ್. ಅಂತೆ! ವೇವಂದ್ರೆ ಅಲೆ ಅಲ್ಲಾ? ನೀರೇ ಇಲ್ಲೆ ಇದು ಯಾವ ವೇವ್? ನಾನು ಒದಿರೋ ಹೈಸ್‌ನ್‌ಲಿಗೆ ಇದೆಲ್ಲಾ ಹೈ ಟೆಕ್... ಬರ್ತಾ ಬರ್ತಾ ಕೆಲ್ನ ದಿನಾ ತಲೆ ಬಿಸಿಯಾಗೋದು ನೋಡಿ...”

“ಕೊನೆಗೆ ಹೇಗೆ ಸಾಲ್ವ್ ಮಾಡಿದ್ರಿ ಈ ತರಹ ಕೇಸ್‌ಗಳನ್ನು?”

“ಆ ದೇವಿಗೇ ಗೊತ್ತು! ಅಷ್ಟು ಹೊತ್ತಿಗೆ ನಾನು ಎಸ್.ಎ. ಆಗಿದ್ದೆ... ಬೀದಿಲಿ ಯಾವ್ಯೂ ಸಿಕ್ಕೋ ಅದನ್ನ ಕಿತ್ತೋಂದು ಗೋಜಾಡೋವಿಗೆ ಕೊಡ್ಡಿದ್ದಿ. ಒಂದು ಹೇಳ್ಣಿಕು... ನಮ್ಮ ಜನಗಳಲ್ಲಿ ಬಂದು ಒಳ್ಳೆ ಗುಣ ಇದೆ... ಅಲ್ಲ ತೈಟಿಗಳು.... ಅವರ್ದು ಯಾವ ಮಾಡೆಲ್ ಆದ್ರು ಕಳುವಾಗಿರ್ಲಿ... ಕೈಲಿಟ್ಟೋಂದು ಓಡಾಡಕ್ಕೆ ಯಾವ್ಯೋ ಒಂದು ಸ್ಕಿಲ್‌ಲಾಂಡ ತೈಟಿ ಪಡ್ಡಾರೆ.... ಆ ಗಲಾಟೇಲಿ ನಮ್ಮ ಮನಸ್ಗೂ ಯಾವ ಯಾವುದೋ ಸ್ವೇಷನ್ ಬರೋ ಟ್ರಾನ್ಸಿಸ್‌ಪ್ರಾರ್ಗಳು ಬಂತು. ಸ್ವೇಷನ್ ಅಂದೆ ಬರೀ ಪ್ರೋಲಿಂಗ್ ಸ್ವೇಷನ್ ಅಲ್ಲ ಬೇರೆ ಸ್ವೇಷನ್‌ನಿಂದ ಅಂತ ಆವಾಗಲೇ ನನಗೆ ಗೊತ್ತಾಯ್ತು!”

“ಇದಾದ್ಯೇಲೆ ಕೆಲಸ ಖುಷಿಯಾಗಿರ್ಬೇಕುಲ್ಲಾ?”

“ಖುಷಿ ಎಲ್ಲ ಬಂತು? ಮೊಬೈಲ್ ಬಂದ್ಯೇಲೆ ಹುಚ್ಚು ಹಿಡಿಯೋದು ಒಂದು ಬಾಕಿ. ನಾನು ಹುಟ್ಟಿದಾಗಿದ ಕ್ಯಾಮೆರಾ ನೋಡಿರಿಲ್ಲ. ಮೊಬೈಲ್‌ಲ್ಯಾಲಿ ವಿಜೆಪು ಕ್ಯಾಮೆರ ಅಂತಾರೆ. ಎಫ್‌ಪಿ 3, ಎಫ್‌ಪಿ 4, 3 ಜೆಪು..... ನಮಗೆ ಗೊತ್ತಿರೋದು ಪಾಲಿಟ್‌ಸ್ ಅಂದೆ ಎಫ್‌ಎಲ್‌ಎ, ಎಫ್‌ಪಿ ಅವರುಗಳ ಡ್ರೋಟಿ ಮಾಡೋದು. ಎಫ್‌ಎಲ್‌ಎ ಲೋಕಲ್‌ಲ್ಯಾಲಿ ಎಫ್‌ಪಿ ಡೆಲ್ವಿನಿಂದ ಬರ್ತಾರೆ. ಎರಡು ವರ್ಷ ಕೊಂಡು ಸಾರಿ ಎಫ್‌ಎಲ್‌ಎಗಳು ರಿಸಾಟ್‌ಗೋ, ಗೋವಾಕ್ಕೋ ಒಟ್ಟಾರೆ ಹೋಗಿ ಗುಂಪಲ್‌ದ್ದು ಸರ್ಕಾರಾನ ಬಿಳಿ ಬರೋದು ರೂಡಿ. ನಾವು ಅವರೆ ಪ್ಲೇಟ್‌ಸ್‌ನ್ ಕೊಡೋದು ವಾಡಿಕೆ. ಒಂದೊಂದು ಸಲ ಇಕ್ಕೋ, ಮೂರ್ಕೋ ಎಫ್‌ಎಲ್‌ಎ ಓಡಿ ಬರ್ತಾರೆ. ಆಗ ಎಫ್‌ಎಲ್‌ಎ 2, ಎಫ್‌ಎಲ್‌ಎ 3 ಅಂದೆ ಅವರೆ ಜೈಲು.. ನಮಗೆ ಇದು ಅಭ್ಯಾಸ. ಈ ಎಫ್‌ಪಿ 2, ಎಫ್‌ಪಿ 3 ಎಲ್ಲಾ ನಮಗೆ ಹೊಸ್ಟ್”

“ಅದು ಸರಿನೇ.”

“ಇನ್ನೊಂದು.... ಮೊಬೈಲ್‌ನವ್ಯ ಇನ್ಸರ್ಲ್ ಮೆಮೋರಿ, ಎಕ್ಸ್‌ಪ್ರೈಸ್‌ಬಿಲ್ ಮೆಮೋರಿ ಅಂತಾರೆ... ನಂಗೆ ಗೊತ್ತಿರೋ ಮೆಮೋರಿ ಅಂದೆ.... ಸ್ಟೋಲ್‌ಲ್ಯಾಂಡ್ ಒಂದಿಪ್ಪ ತ್ವಾ ಸಾಮಾನು ಇಟ್ಟು ಅದನ್ನು ನೋಡಿದ್ದೇಲೆ, ಬೇರೆ ಕಡೆ ಕೊಡ್ಡಿ ಮೆಮೋರಿ ಟೆಸ್ಟ್‌ಬ್ರೂಂಟ್ ಕೊಡೋವು. ಅದರಲ್ಲಿ ನಾನು ಫೇಲ್ ಅಗ್ರಿಧ್ಯ ಹಿಗಿರುವಾಗ ನಾನು ಮೊಬೈಲ್ ಕದವನ್ನು ಹಿಡಿಬೇಕು! ಮಾರ್ತಾ ಹಳ್ಳೀಲಿ ಮೂರು ಮೊಬೈಲ್, ಕೆ.ಆರ್. ಪುರಂನಲ್ಲಿ ನಾಲ್ಕು ಲ್ಯಾಪ್‌ಟಾಪ್ ಕಳವು.... ಒಂದೊಂದು ಲೊಕಾಲಿಟಿನೂ ಒಂದು ಉರಷ್ಪು ದೊಡ್ಡು.. ಇನ್ನು ಲ್ಯಾಪ್‌ಟಾಪು. ಅದರಲ್ಲಿ ಸಾವಿರ ಮಾಡಲ್ಲು... ನನಗೆ ಇನ್ನೇನು ರಿಟ್ಯೂರ್ ಆಗಿ ರಾಮ ರಾಮ ಅಂತ ಕಾಲು ಭಾಚೋ ಟ್ಯೂಮು ಬಂತು. ಈ ವಯಸ್ಸಲ್ಲಿ ರಾಮ್, ರೋಮ್ ಮೆಮೋರಿ ಅಂತಾ ಒದ್ದಾಡ್ತಾ ಇದಿನಿ...”

“ನಿಮಗೆ ಇದಕ್ಕೆಲ್ಲಾ ಟ್ರೈನಿಂಗ್ ಕೊಡಲಾ?”

“ಅವರಿಗೆನು ಬರುತ್ತೇ ನಿಮಗೆ ಟ್ರೈನಿಂಗ್ ಕೊಡೋದಕ್ಕೆ? ನಾವೇ ಇದಕ್ಕೆಲ್ಲಾ ಟೀಚರ್ಸ್ ಮಾಡ್ಡಿಂಡಿದ್ದೀವಿ. ನಮ್ಮ ಸ್ವೇಷನ್ನೆ ಬಂದು ನಮ್ಮೆಲ್ಲಾ ಪಾಠ ಹೇಳಿಕೊಡ್ತಾರೆ. ಗಾಡಿ ಮನಗೆ ಕ್ಷ್ಯಾ ಅವರ್ತ ವಾರಕ್ಕೆ ಮೂರು ದಿವಸ್ ಕರೆಸೋಣ್ಣಾದಿ. ಸ್ವೇಷನ್ನಿಗೆ ಬಂದು ಮೊಬೈಲ್‌ಲ್ಯಾಂಡ್ ಎಷ್ಟು ಮಾಡಲಾಗಳಿವೆ. ಹೇಗೆ ಕ್ಷ್ಯಾ ಮಾಡುತ್ತೇ, ಲ್ಯಾಪ್‌ಟಾಪ್, ವೈ ವೈ ಎಲ್ಲಾ ಕಲಿಸ್ತಾರೆ... ಮೊಬೈಲ್ ಕಳ್ಳಿದೆ ಹೋದ್ದೆ ‘ಖಾಮಿಬ್’ ನಂಬರಿನಿಂದ ಕ್ಷ್ಯಾನ್ ಹೇಗೆ ಹಿಡಿಬೇಕು ಅಂತ ತೋರಿಸಿ ಕೊಟ್ಟಿದ್ದಾರೆ. ಈಗ ಡೆಲ್ಲಿ ಮುಂಬಯಿಲಿ ಈ ತರಾ ಕ್ಷ್ಯಾನ್ ಆದ್ದೆ ಆ ಕೇಸ್‌ಬೆಂಗಳೂರು ಪ್ರೋಲಿಸೇ ಸಾಲ್ವ್ ಮಾಡೋಯು!”

“ವಂಡರ್‌ಲ್! ಅಂತು ಕುರಿ ಸ್ರೇಕಲ್ ಚ್ಯಾನ್ ಕ್ಷ್ಯಾರ್ಟ್ ಹಿಡಿಯೋದ್ದಿಂದ ಮೊಬೈಲ್, ಲ್ಯಾಪ್‌ಟಾಪ್ ಕ್ಷ್ಯಾನ್ ಹಿಡಿಯೋ ಮಟಟ್ ಬಂದ್ರಿ. ತುಂಬಾ ಸಂಚೋಷ್ ನಿಮಗೆ ಟ್ರೌಶನ್ ಕೊಟ್ಟ ಮೇಲೆ ಗಾಡಿ ಹೋಗಿ ಎಕ್ಸ್‌ಪ್ರೆಸ್ ನ ಬಿಟ್ಟು ಬರುತ್ತಾ?”

“ಇಲ್ಲಿ ಅವರ್ತ ನಮ್ಮ ಜೊತೆಲೆ ಕರೆಸ್ತಿಂದು ಹೋಗ್ನಿಬಿ. ಅವರು.... ಕಾಸ್ಟ್ ಟೆನ್ಸಲ್ಲಿ ಓದ್ದಿರೋ ನನ್ನ ಮೊಮ್ಮೆಗಿ! ಇಲ್ಲೇ ನನ್ನ ಹುಡುಕೊಂಡು ಬಂದು ನೋಡಿ ನಮ್ಮ ಟೀಚರ್...!”



ಶಾಂಖಂಡ

- ಗಂಡ : ನಿನ್ನ ತಂಗಿಗೊಂದು ಒಕ್ಕೆ ಗಂಡು ನೋಡಿಕೊಂಡು ಬಂದಿದಿನಿ
ಹೆಂಡತಿ : ಅಯ್ಯೋ ಎಂಥಾ ಕೆಲಸ ಮಾಡಿದ್ದಿ ನನಗೆ ತಂಗಿಯೇ ಇಲ್ಲಿ
ಗಂಡ : ಹೊಗ್ಗಿ ಇಡು ನನ್ನ ತಂಗಿಗೇ ನೋಡಿದ್ದಾಯ್ತು
ಹೆಂಡತಿ : ಇದೆನು ಹೆಚ್ಚಿದೀರ ನಿಮಗೂ ತಂಗಿ ಇಲ್ಲಿ
ಗಂಡ : ಹೋದೇ ಹಾಗಾದ್ದೆ ಬಂದ್ ಕೆಲಸ ಮಾಡು ನಿಂನೇ ಅವನನ್ನು
ಮದುವೆಯಾಗಿಬಿಡು
ಹೆಂಡತಿ : ಅವನು ಹೇಗಿದಾನೋ ಏನೋ ನೋಡ್ದೀ ಹೇಗೆ ಒಮ್ಮೋಳಿಂದು
- ಸುಕೇಶ್ವರ

ಘೋಬಾಣದ ಅನಧರ್ಥ ಕೋಶ

(ಟಿಎಸ್‌ಆರ್ ಅವರ ಘೋಬಾಣ ಅಂಕಣ - ಪ್ರಜಾವಾಣ 9.9.1975 ರಿಂದ ಆಯ್ದಾಗು)

ಅಯ್ಯಿ - ಸುಕೇಶವ

- ಕನ್ನಡಿಪ್ಪ -
- ಕನ್ನಡಿಯ ಮುಂದೆ ನಿಂತುಕೊಂಡು ತನ್ನ ಘನವಾದ ಸ್ವರೂಪಾಲಂಕಾರಗಳನ್ನು ತಾನೇ ನೋಡಿಕೊಂಡು ಶೃಷ್ಟಿಪಟ್ಟುಕೊಳ್ಳುವ ಕನ್ನಡಿಗ.
 - ಮಿಳ್ಳಿ -
 - ಹಬ್ಬದ ಕಡಬಿಗೆ ಅತ್ಯೇಯಂದಿರು ತುಪ್ಪ ಬಡಿಸುವಾಗ ಗಳೇಶನಿಗೆ ಅರಿಸುವ ಪ್ರಾರ್ಥನೆ. ಅಳಿಯನಿಗೆ ಆರು ಮಿಳ್ಳಿ, ಸೊಸೆಗೆ ಸೊನ್ನೆ ಮಿಳ್ಳಿ ಎನ್ನುವ ಗಾದೆಯನ್ನು ನೋಡಿ. “ಮಿಳ್ಳಿ” ಎಂಬುದಕ್ಕೆ ಮಿನಿ ಮಿನಿಚುಂಚೆ ಎಂಬರ್ಥವನ್ನೂ ಮಾಡಬಹುದು.
 - ಸೊಳ್ಳಿ -
 - ದೇವರು ಕೊಟ್ಟ ದೊಡ್ಡ ಮೂರಿನ ಹೊಳ್ಳಿಯೋಳಕ್ಕೆ ತೂರಿ ಭೂಮಿಯೇ ಹೊಳಾಗುವಂತೆ ಶೀನು ಸಿಡಿಸುವ ಅಲ್ಲ ಪ್ರಾಣಿ.
- ಗುಳ್ಳೆನರಿ -
- ನೀರ ಮೇಲಿನ ಗುಳ್ಳೆಯಂತೆ ಮೇಲೆ ನೋಡುವುದಕ್ಕೆ ಮುಸಿಯಾಗಿಯೇ ಇದ್ದುಕೊಂಡು ನೀರೋಳಗೇ ತನಗಾಗದವರನ್ನು ನಿರ್ಗೂಲನ ಮಾಡುವ ತಂತ್ರಗಳನ್ನು ತಯಾರಿಸಿ ರಾಜಕೀಯ ಮಾಡುವ ಪ್ರಚಂಡ ಬುದ್ಧಿಯ ಪ್ರಫಾರಿ. “ಪುಢಾರಿ” ಎಂಬ ಪದಕ್ಕೆ ಅನೇಕಾರ್ಥಗಳಿದ್ದರೂ ಮೂಲ ಅರ್ಥ ಯಾವುದೆಂಬ ಬಗ್ಗೆ ಇನ್ನೂ ಜಿ(ವಿ)ಜ್ಞಾಸ್ಯ ನಡೆಯುತ್ತಲೇ ಇದೆ.
- ಮಂಡೆ, ಮಂಡಬಾಲ -
- ಮಲೆನಾಡಿನ ಆಡು ಕನ್ನಡದಲ್ಲಿ “ಮಂಡೆ” ಎಂದರೆ ತಲೆ ಎಂಬ ಅರ್ಥ. ‘ಫು’ಗಳಂತಹ ಲಾರಿನ ವ್ಯಕ್ತಿಗಳನ್ನು ಕಂಡಾಗ ಬನ್ನಿ ಸ್ವಾಮಿ ಮಂಡೆ ಮಾಡಿಸಿಕೊಳ್ಳುವಿರಂತೆ ಎಂದು ನಾಟಿತಾಮಹ ಕರೆದಾಗ ಸೆಲುನಿಗೆ ಹೋಗಿ ತಲೆ ಬೋಳಿಸಿಕೊಂಡು ತಲೆ ಹಗುರವಾಯಿತೆಂಬ ಶೃಷ್ಟಿ ಭಾವನೆಯಿಂದ ಹೊರಬರುವ ಆಸಾಮಿ.
- ಮಂಡಬಾಲ -
- ಇದು ಉಳ್ಳಾರದಲ್ಲಿ ಅಲ್ಲ ಪ್ರಾಣದ ಪದವಾದರೂ ಸ್ತೋಲಿಂಗಕ್ಕೆ ಅನ್ನಯಿಸಿದಾಗ “ಜಡೆ” ಎಂಬ ಅರ್ಥ ನೀಡುತ್ತದೆ. ಮಲೆನಾಡಿನಲ್ಲಿ ಹೊಳೆಯ ಆಚೆ ಈಚೆಯಿಂದ

- ಕರೆಯುವ ಮನೆ ಮುದುಕಿ ಆಚೆದಡದಲ್ಲಿರುವ ಮೊಮ್ಮೆಗಳನ್ನು ಕರೆಯಲು ಜೋರಾದ ಗಂಟಲಿನಿಂದ “ಇ ಭಾಗಿತ್ವ ಹಣ್ಣೆ ಮಂಡ ಬಾಲ ಮಾಡ್ಯತಿಲ್ಲಾ” ಅಂತ ಶಾಗಿದರೆ “ಹೊತ್ತಾಯಿತು ಬಾ, ಭಾಗೀರಥಿ, ಜಡೆ ಹಣೆದುಕೊಳ್ಳುವಂತೆ” ಎಂಬಧ್ವನಿನ್ನು ಕಲ್ಪಿಸುತ್ತದೆ.
- ಬಾಳೇ ಹಣ್ಣು**
- ಎಂದರೆ ತಿನ್ನುವ ಬಾಳೇ ಹಣ್ಣಲ್ಲಿ ಜೀವನದುದ್ದಕ್ಕೂ ಕಷ್ಟಪಟ್ಟಿನ್ನು ಕೆಲಸ ಸಿಗದೇ ತನ್ನ ಬಾಳೇ ಹಣ್ಣಾಯಿತಲ್ಲ ಎಂದು ಮರುಗುವ ವ್ಯಕ್ತಿ.
- ಚರಾಸ್ತಿ, ಚಿರಾಸ್ತಿ**
- ಚರಾಸ್ತಿ ಎಂದರೆ ಪ್ರಥಾರಿಯಾಗಿ ಹುಟ್ಟಿ ಜೀವನದಲ್ಲಿ ಕೇವಲ ರಾಜಕೀಯಕ್ಕೂ ಸ್ವಾರ್ಥ ಸಂಗ ಮಾಡಿ ಓಡಾಡುತ್ತಲೇ ಜೀವನವನ್ನು ದಾರ್ಶನ ಮಾಡಿಕೊಳ್ಳುವ ವ್ಯಕ್ತಿ. ಚಿರಾಸ್ತಿ ಎಂದರೆ ಕಾಲೇಜುಗಳನ್ನು ದಾಟಿ ಅನೇಕ ಡಿಗ್ರಿಗಳನ್ನು ಪಡೆದರೂ ಬುದ್ದಿ ಉಪಯೋಗಿಸುವುದರಲ್ಲಿ ವಿಶಲವಾಗಿ ಸ್ಥಾನವೇ ತನಗೆ ಗಿಡಿಯಂಬ ನಿರಾಶಾವಾದಿ.
- ಚಿಪ್ಪು**
- ಕೋಟ್ಟು ಏವಾದದಲ್ಲಿ ಹತ್ತಾರು ವರ್ಷ ಹೊರಾಡಿ ಲಾಯರುಗಳಿಗೆ ಚೆನ್ನಾಗಿ ತಿನ್ನಿಸಿಯೂ ಸಾಫ್ತ್‌ಕವಾಗದಾಗ ಕ್ರೀಗೆ ಸಿಗುವ ಗುಂಡು ಗುಂಡನೆಯ ತಂಗಿನಕಾಲಿ ಚಿಪ್ಪು.



ಮರೆತರೇ ಜೆಂದ

ವೃಧ್ಧ ದಂಪತ್ತಿಗಳು ಟಿವಿ ನೋಡುತ್ತಾ ಶೂತಿದ್ದರು.

ಹೆಂಡತಿ : ನನಗೆ ಬನ್ನೆ ಕ್ರೀಮ್ ಬೀಂಕು

ಗಂಡ : ನಾನು ಹೋಗಿ ತರ್ತಿಂನಿ

ಹೆಂಡತಿ : ನೀವು ಮರೆತುಬಿಡ್ಡಿಲರ ನಾನು ಬರೆದು ಕೊಡ್ಡಿನಿ ಇರಿ

ಗಂಡ : ನನಗೆ ಗೊತ್ತಾಗುತ್ತೇ ಇಡು ತರ್ತಿಂನಿ

ಹೆಂಡತಿ : ನನಗೆ ಬನ್ನೆ ಕ್ರೀಮ್ ಮೇಲೆ ಬಾದಾಮಿ ಗೊಂಡಂಬ ಹಾಕಿರಬೀಂಕು ಅದಕ್ಕೇ ಬರೆದುಕೊಡ್ಡಿನಿ

ಗಂಡ : ಪರವಾಗಿಲ್ಲ ಗೊತ್ತಾಗುತ್ತೇ

ಗಂಡ ಹೊರಗೆ ಹೋಗಿ ಬರ್ತಾ ಬನ್ನೆ ಕ್ರೀಮ್
ತರದೇ ಮೊಟ್ಟಿ ತಂದ. ಆಗ

ಹೆಂಡತಿ : ಅಯ್ಯ್ಯೆ ಬರ್ತಾ ಮೊಟ್ಟಿ ಜೊತೆಗೆ ಬ್ರೀಡ್ಸನ್ನೂ ತನ್ನ
ಅಂತ ಹೇಳಿದ್ದಲ್ಲ ಮರೆತೇ ಬಂದ್ರು

ಧರ್ಮಕ್ಕೇತ್ತೀ - ಕುರುಕ್ಕೇತ್ತೀ

- ಡಾ. ಶಾಮಲಾ ರವಿಶಂಕರ್

ಅ०... ನಂಗೊತ್ತು ನೀವೇನಂದುಕೊಳ್ಳಿದ್ದೀರಾ ಎಂದು! ಇದೊಂದು ಶೋಳ ಎಲ್ಲರಿಗೂ ಗೊತ್ತು. ಏನೂಂತ ಹೇಳಿದ್ದಾಳೆ ಅಂದ್ಯಾಬೇಡಿ. ನಂಗಿರೋದು ಇದೊಂದೇ ಶೋಳ. ಯಾಕೆ, ಅಂತೀರಾ? ಮಿಕ್ಕಿದ್ದು ಬರೋಲ್ಲ ಅಷ್ಟೇ, ಸಿಂಪಲ್! ಅದೂ ನಿಮ್ಮ ಒಳಿತಿಗೇ ಅಂದ್ಯಾಳಿ. ಇಲ್ಲದಿದ್ದರೆ ಏಳುನಾರಕ್ಕೂ ಹೆಚ್ಚು ಕಥಗಳನ್ನು (ಹೇಳೋ?) ಕೇಳೋ ಪರಿಸ್ಥಿತಿ ಕಷ್ಟ ಅಲ್ಲಾ?

ಇರಲಿ, ಈಗ ನಾನು ಹೇಳಾಕ್ಕೆ ಹೊರಟಿರೋದು ಇದು. ಧರ್ಮಕ್ಕೇತ್ತೀವಾದ ಕುರುಕ್ಕೇತ್ತೀದಲ್ಲಿ ನಾವೋಂದರಂತು ದಿನಗಳಷ್ಟು ಕಳೆದು ಬಂದವು. ಅವ್ವಾದರೂ ಒಂದೇ ಶೋಳಾನಾ ನಿನಗೆ ಬರೋದು ಅಂದು ಯಾರೋ. ನಾನು ಅಲ್ಲಿದ್ದುದ್ದು ಯಾತ್ರಿಕರಾಗಿ, ಗೀತೋಪದೇಶಕ್ಕಾಗಲ್ಲ ಇಲ್ಲದಿದ್ದರೂ ಆ ಕಾಸ್ತು ಗೀತಾಚಾರ್ಯರು ಮುಗಿಸಿಬಿಟ್ಟಿದ್ದರಲ್ಲಾ ನಾವು ಹೋಗೋಷ್ಟರಲ್ಲಿ ಕುರುಕ್ಕೇತ್ತೀದಲ್ಲಿ ನೋಡುವಂತಹ ಸ್ಥಳಗಳು ಬಹಳ ಇವೆ. ಆದ್ದರಿಂದ ನಾವು ಟ್ಯಾಕ್ಸಿ ಮಾತಾಡಿಕೊಂಡವು. ಅದರ ಢೈವರ್ ಕರ್ಮ ಗೃದ್ದಾ ಕರ್ಮ ಪೂಜಾರಿ ಬಹಳವು ವಿಷಯಗಳನ್ನು ತಿಳಿಸ್ತು ನಮ್ಮನ್ನು ಸುತ್ತಾಡಿಸಿದ.

ಇಲ್ಲಿನ ವಿಶೇಷವಂದರೆ, ಜನ ಧರ್ಮ ಎಂಬುವ ಪದವನ್ನು ಬಹಳ ಉಪಯೋಗಿಸುತ್ತಾರೆ. ನಮ್ಮ ಢೈವರ್/ಪಂಡಿತ್ ಜೀನೇ ತೆಗೆದುಕೊಳ್ಳಿ. ಟ್ಯಾಕ್ಸಿ ಚಾಚು ಎಷ್ಟಾಗ್ಗಿಬಹುದು ಎಂದರೆ ‘ಪನೋ ಧರ್ಮನುಸಾರ’ ಅನ್ನಬೇಕೇ?! ಇದಕ್ಕೆಲ್ಲಾ ಬಗ್ಗೋರಲ್ಲಾ ನಾವು. ನೀವು ಸರಿಯಾಗಿ ಇಷ್ಟ್ ಅಂತ ಹೇಳಲೇಬೇಕು ಎಂದಾಗ ‘ಇಷ್ಟ್’ ಅಂದು ಅಷ್ಟರ ಮೇಲೆ ನಿಮ್ಮ ಧರ್ಮ ಎಂದ. ಧರ್ಮವಿಲ್ಲ ಬರೀ ಲೆಕ್ಕಾಚಾರ! ಎಂದೆ. ನಾವೆಲ್ಲಿ ಬೇರೆಯವರನ್ನ ಹಿಡ್ನೋತ್ತೇವೋ ಎಂದು ಅಂಜಿದ ಅಂತ ಕಾಣುತ್ತೇ. ಪನೋ ಒಂದು ಮೊತ್ತ ಹೇಳಿದ. ಎಲ್ಲಾ ನಿಷ್ಟುಕೇ ಆದ ನಂತರ ‘ಬ್ರಹ್ಮ ಸರೋವರ ಅಂತ ಒಂದು ಸರೋವರ ಇದೆ, ಅದರ ದಡದಲ್ಲಿ ಹಿತ್ಯಕಾರ್ಯ ಮಾಡ್ದಿರಾ?’ ಎಂದ. “ನೀನು ಎಷ್ಟು ಖಚಿತಗ್ತೀರೆ ಹೇಳಿದರೆ ನಮಗೆ ಆಗುತ್ತಾ ಇಲ್ಲ ಅಂತ ನಿರ್ಧರಿಸಿದ್ದೀವೆ” ಅಂದೆ. ಎಲ್ಲಾದರೂ ಉಂಟೇ, ಬಹೆನ್. ನಾನು ಇದಕ್ಕೆ ಮಾತ್ರ ರೇಟ್ ಹಾಕೊಲ್ಲಾ ನಿಮಗೆ ಏನು ಹೋಚಿದರೆ ಅದು ಕೊಡಿ. ಇದು ಧರ್ಮಕಾರ್ಯವಲ್ಲವೇ? ಈ ಪಂಡಾಗಳ ವಿಷಯದಲ್ಲಿ ಬಹಳ ಕಟ್ಟನ್ನಿಟ್ಟಾಗಿ ವ್ಯವಹರಿಸಬೇಕು. ನೋಡಿ ನೋಡಿ ನಾನೋಂದು ಮೊತ್ತವನ್ನು ಹೇಳಿದೆ. ಅವನು ‘ಅಯೋ ಬಹೆನ್, ಅದೆಲ್ಲಾ ನೀವ್ವೇಳಿದ್ದೇ ಧರ್ಮ’ ಎಂದು ಬಿಟ್ಟು

ಎಷ್ಟ್ವೋ ಕಡೆ ತಿರುಗಾಡಿಸಿ ಕಡೆಗೆ ಬ್ರಹ್ಮಸರೋವರಕ್ಕೆ ಕರೆತಂದು ಕಾರ್ಯ ಆರಂಭಿಸಿದ. ಕಡೇಕಾರ್ಯ - ದಕ್ಷಿಣ ಇಡಬೇಕು. ಸರಿ ಶುರು ಆಯಿತು ‘ಧರ್ಮ’ ಪದದ ಉಜ್ಜಾರಣ. “ನೀವೇ ಹೇಳಿಕು ನೀವೆಮ್ಮೆ ಕೊಡ್ಡಿರೋ ಅದನ್ನು ಅಂದ. ನಾವು ಮೊದಲು ಒಟ್ಟಿಕೊಂಡ (?) ಮೊತ್ತವನ್ನು ಉಚ್ಛರಿಸಿದವು.”

‘ಇಪ್ಪರಲ್ಲಿ ನಿಮ್ಮ ಇತ್ತೆ ಪರಂಪರೆಗೆಲ್ಲಾ ಉಟ, ವಸತಿ, ಬಟ್ಟೆ ವರ್ಗೆರೆ ಅವಶ್ಯಕತೆಗೆ ಸಾರೋಲ್’ ಅಂದನಾಡ.

ತಕ್ಷಣ ‘ಯಾರ ಅವಶ್ಯಕತೆಗೆ?’ ಅಂದೇ ಬಿಟ್ಟೆ

ಒಮ್ಮೆಗೇ ತೆಬ್ಬಿಬಾದ ಆಸಾಮಿ. ಅಂದಾಗ್ನು ಬೇಗನೇ ಚೆತೆರಿಸ್ತೂಂದ್ತು ಪ್ರಾಣಿ. ಅದೇ ಅದೂ ಈಗಲೇ ನೀವು ಕರೆದು ಸನ್ವಾಸಿದರಲ್ಲ ಅವರೆಲ್ಲಿಗೂ ಅಂದ.

‘ಸಾಕು’ ಅಂದೆ, ‘ಇಪ್ಪಕ್ಕೂ ಅವರು ಹೋದ ಕಡೆಯಾದರೂ, ಬಾಡಿಗೆ, EMIಗಳಾಗಲಿ, ಅರ್ಮಾಗ್ನಿ ವಿಮೆಗಾಗಲಿ ಅಥವಾ ಇನ್ನೊಂದಾಗಲಿ ಕಟ್ಟಬೇಕಾಗಿರೋಲ್ಲ ಅಲ್ಲಾ.’ ಹೋಗಲಿ ಅಂದರೆ Branded or Otherwise ಬಟ್ಟೆಗಳಾದರೂ ಹಾಕ್ಕೊಳ್ಳಾರಾ ಅನ್ನೋಕೆ ಅವರ ಸ್ವಾಲ್ಪ ಶರೀರಾನ ಇಲ್ಲೇ ಸುಟ್ಟು ಕೂಡ ಹಾಕಿಟ್ಟಿದ್ದಾರಲ್ಲ. ಅವರವರ ಮಕ್ಕಳು. ಇನ್ನಾಕೆ ಅವರಿಗೆ ವ್ಯವಹಾರ?

“ಒಳ್ಳೆ ಜೋಕ್ ಮಾಡಿದಿರಿ, ಬಹನ್. ಆದರೂ ಅತಿಥಿ ಸತ್ಯಾರ ನಿಮ್ಮ ಧರ್ಮ...”

‘ನಿಮ್ಮೂರಿಗೆ ಬಂದ ಅತಿಥಿಗಳು ನಾವು..’ ಅಂತ ರಾಗ ಎಳೆದೆ.

ಅಪ್ಪರಲ್ಲಿ ನಾನ್ನೇಇದ್ದ ಮೊತ್ತಕ್ಕೆ ಮೂರರಷ್ಟನ್ನು ಹರಾಸು ಕಟ್ಟಿಯಲ್ಲಿ ಕೊಗೋ ಹಾಗೆ ಫೋಣಿಸೇ ಬಿಟ್ಟೆ

‘ಇವುಗಳ್ಲಿಲ್ಲಾ ನಿಮ್ಮವರು ನಂಬಿವುದೇ ಇಲ್ಲ ಏನೋ ನನ್ನ ಬಲವಂತಕ್ಕೆ ಒಪ್ಪಿ ಇಲ್ಲಿ ಕೂತಿದ್ದಾರೆ. ಇನ್ನು ಹೊರಟೇ ಬಿಡ್ಡಾರೆ ಅಷ್ಟೇ ಇದೊಂದು ಹೆದರಿಕೆ ಅನ್ನೋ ಹಾಗೆ ಹೇಳಿದೆ.

‘ಅಂದ್ರೆ... ನಾನು ಉಚ್ಚರಿಸಿ ಬಿಟ್ಟಿದ್ದೇನಲ್ಲಾ...’ ಎಂದು ಪರಿಶೀಲಿಸಿದ!

‘ನಾವು ಅಂದ್ವೂಂಡಿದ್ದಕ್ಕಿಂತ ಹಚ್ಚಾಯ್ದು ಅಂತ ಗೊಣಿಗೊಂಡು ಕೊಟ್ಟರೆ ನಿಮ್ಮ ಹಿತ್ಯಗಳಿಗೆ ಸಮಾಧಾನ ಇರೋಲ್ಲ’ ಅಂದೆ.

‘ಅವರನ್ನ ತೈಪ್ಪಿ ಪಡಿಸೋ ಕೆಲಸ ನಂಗೆ ಬಿಡಿ. ಅದಕ್ಕೆ ತಾನೆ ನಾನು ಈ ಹಣ ತೊಗೋಳ್ಳೋದು...’

ಇನ್ನೂ ಹೀಗೆ ಎಲ್ಲಿವರೆಗೂ ಹೋಗೇತ್ತೋ ಈ ಡೇಲಾಗು ಅಂತ ಇವರು ಅಮ್ಮಾ ಮೊತ್ತ ಅಲ್ಲಿಟ್ಟರು.

‘ಬಹನ್ ಗೆ ಇಪ್ಪೆಲಿದ್ದರೆ ಬೇಡಾ...’ ಅಂತಲೇ...

‘ಸರ್’ ಎಂದು ಆ ನೋಟಿಗಳ ಮೇಲೆ ಎಷ್ಟು ನೀರು ಚುಮುಕಿಸಿದ! ಅವನ ಧರ್ಮವಲ್ಲಿದ್ದೇ ಅದು?

ನಾವಿಬ್ರಾಹ್ಮಣ ಅಲ್ಲೇ ಹಾಗೇ ಬಿದ್ದು ಬಿದ್ದೂ ನಕ್ಷವಿ.

‘ನೋಡಿದ್ದಾ, ನಿಮಗೆ ಎಷ್ಟು ಖುಷಿ ಬಂತು’ ಅನ್ನೋದೆ ಆಸಾಮಿ??

ಬಹುಶಃ ‘ನಾಚಕೆ’ ಅನ್ನೋ ಭಾವನೆ ಅವನ ಧರ್ಮವಲ್ಲವೇನೋ. ನಿಮ್ಮಿಂತ ಇಸಮ್ಮುಗಳನ್ನು ದಿನವಿಡೀ, ಜೀವನವಿಡೀ ನೋಡುವವ, ಅಲ್ಲಾ Cool guy! ಜೇಬಿಗೇರಿಸಿ ಮಂತ್ರ ಮುಗಿಸಿದ!

ಮಾರನೇ ದಿವಸಾನೂ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿ ನಾವು ಕೊಟ್ಟಿ
ಹಣವನ್ನು “ಅಪ್ಪ ನಾ ‘ಧರಮ್’ ಹೈ” ಅಂತ ಜೆಬಿಗಿಳಿಸಿ ಕಡಚಿಕೊಂಡ. ಇಲ್ಲೇನೂ ತರಲೆ
ಆಗಲಿಲ್ಲವಲ್ಲ ಅಂದೋಂಡ ನನಗೆ ‘ಧರ್ಮ’ ಎಂಬ ಪದದ ಮೇಲೆ ನಂಬಿಕೆನೇ ಬಂದಿದ್ದು
ಈ ಕ್ಷೇತ್ರದಲ್ಲಿ!

ಇಲ್ಲಿನ ‘ಜ್ಯೋತಿಸರ್’ ಅನ್ನೋ ಜಾಗದಲ್ಲಿ ಗೀತಾಚಾರ್ಯರು ಅಜ್ಞಾನನಿಗೆ
ಗಿರೊಂದೇಶ ಮಾಡಿದ ಸ್ಥಳ. ಅಲ್ಲಿ ಇದು ಅಶ್ವತ್ಥ ವೃಕ್ಷಗಳು ಇದಾರು ಸಾವಿರ
ವರ್ಷಗಳಿಂದಲೂ ಇಂದಿಗೂ ಹಚ್ಚಬಹಿಸಿರು ಎಲೆಗಳಿಂದ ತುಂಬಿ ನಳಣಿಸುತ್ತಿರುವುದರ
ಕಾರಣ - ಅವು ಸಾಕ್ಷಾತ್ ಪರಮಾತ್ಮನ ಉಪದೇಶ ಹೀರಿ ಅಮರವಾಗಿರುವುದರಿಂದ
ಎಂತಲೇ ಪ್ರತೀತಿ! ಇದೇ ತಾನೇ ಧರ್ಮಕ್ಕೇತ್ರದ ಕುರುಹು!

ಸಣ್ಣ ಸಣ್ಣ ರಸ್ತೆಗಳಲ್ಲಿ ಟ್ರ್ಯಾಕ್‌ರ್ ಮತ್ತಿತರ ವ್ಯವಸಾಯೋಪಕರಣ ವಾಹನಗಳಾಗಲಿ
ಅಡ್ಡಾಡ್ಡಲಾಗಿ ನಿಲ್ಲಬೇಕಾಗುವುದರಿಂದ ಆಗುವ ಟ್ರಾಫಿಕ್ ಜಾಮ್‌ಗಳನ್ನು ನಿಭಾಯಿಸುವ
ರೀತಿ ನೋಡಬೇಕು. ಎಲ್ಲಾ ಚಾಲಕರೂ ಇಂಜಿನ್ ಆಫ್ ಮಾಡಿ ತಕ್ಷಣ ಕೆಳಗಿಳಿದು ಬಂದು
ತಂತಮ್ಮಲ್ಲಿ ಮಾತಾಡಿಕೊಂಡು ಯಾರು ಮೊದಲು ಹೋಗಲು ಸಾಧ್ಯ ಎಂದು ನೋಡಿ
ಅಡಕ್ಕಾಗಿ ರಿಪೋರ್ಟ ಯಾರ್ಯಾರು ಹೋಗಬೇಕು ಎಂಬುದನ್ನು ಕಣಾರ್ಥದಲ್ಲಿ ನಿಶ್ಚಯಿಸಿ
ನಗುನಗುತ್ತಾ ಪಾಲಿಸಿಯೂ ಬಿಡುತ್ತಾರೆ. ನಂ ಬೆಂಗ್ಲೂರಿನ ಇಂತಹ ಸಮಯದಲ್ಲಿ
ನಡೆಯುವ ನಡವಳಿಕೆ, ಅವಾಚ್ಚ ಶಬ್ದಗಳ ಪ್ರಯೋಗ ಇಲ್ಲಿ ನೆನೆಯುವುದೂ ಕೂಡ
ಧರ್ಮವಲ್ಲ!

ಇನ್ನೂ ವಿಸ್ತಯಕಾರಿ ಪ್ರಸಂಗವೆಂದರೆ - ಒಂದು ಮಗು ದಾರಿ ತಪ್ಪಿ ಅಳುತ್ತಾ
ಹೋಗುತ್ತಿತ್ತು. ಅದಕ್ಕೆರಡೂ ಕಡೆಗಳಿಂದ ಬಂದ ಸೈಕಲ್ ಸವಾರ ಯುವಕರು ನಿಂತು
ಮಾತಾಡಲು ಪ್ರಾರಂಭಿಸಿದಾಗ ನನಗೆ ಬಂದ ಸಂತಯ ನಿಮಗೂ ಬಂದೇ ಇರುತ್ತೇ. ಆದರೆ
ಇದು ಹಾಗಲ್ಲ ಮನೆ ವಿಳಾಸ ಗೊತ್ತಿಲ್ಲದ ಮಗುವಿನ ಅಳು ಮಾತಿನಿಂದಲೇ ಅವಳ ಶಾಲೆಯ
ಹೆಸರನ್ನಾರ್ಥ ಆ ಇಬ್ಬರು ಯುವಕರು ಅವಳನ್ನು ಶಾಲೆಗೆ ಕರೆದೊಯ್ಯಲು ಸಿದ್ಧವಾಗಿ ನಾನು
ಹೋಗಲಾ ಅಥವಾ ನೀನು ಹೋಗ್ಗೀಯಾ ಎಂದು ಅವರಲ್ಲೇ ಮಾತಾಡಿಕೊಂಡು
ಅವರಲ್ಲಿಬ್ಬ ಕಾರ್ಯಗತವಾದ. ಇನ್ನೊಬ್ಬ ತನ್ನ ದಾರಿ ಹಿಡಿದ. ಇಷ್ಟರಲ್ಲಿ ಪೊಲೀಸರನ್ನು
ಕರೆಯ ಬೇಕೆಂದಿದ್ದ ನನ್ನ ಮಾತನ್ನು ಕೇಳಿದ ಜನರು ‘ಇಷ್ಟ್‌ಲ್ಲಾ ಪೊಲಿಸರು ಯಾಕೆ? ಅವರನ್ನು
ಅವರ ಕೆಲಸ ಮಾಡಲು ಬಿಡೋಣ. ಇದನ್ನು ನಾವ್ಯಾರಾದರೂ
ಮಾಡಬಹುದಲ್ಲವೇ ಅಂದಾಗ ಇಲ್ಲಿನ ಜನ ದ್ವಾರ ಯುಗದಲ್ಲೇ ಇದ್ದಾರೆ. ನಮ್ಮಿಗೆ
evolved lot ಅಲ್ಲ’ ಅಂತ ದುಃಖ ಪಟ್ಟೋಂಡೆ! ಅಲ್ಲದೆ *police department here is aluck lot* ಅಂದೋಂಡೆ.

ಇನ್ನು ಧರ್ಮಕ್ಕೇತ್ರವಾದ ಕುರುಕ್ಕೇತ್ರಕ್ಕೆ ‘ಬ್ಯೆ ಬ್ಯೆ’ ಹೇಳುವ ಸಮಯ. ಉಂಟಿನ
ಹೊರವಲಯ ತಲುಪ್ಪತ್ತಿದ್ದಾಗ ಅಲ್ಲೊಂದು ಮಾರ್ಕೆಂಡೇಯ ಮಹಿಳಾಗಳ
ದೇವಾಲಯವಿದೆ. ಅದನ್ನು ತೋರಿಸುವ ಉತ್ಸಾಹ ನಮ್ಮೆ ಡೇವರ್‌ಗೆ. ಅಲ್ಲಿ ಸ್ವಲ್ಪ ಹೆಚ್ಚಿನ ಜನ
ಜಂಗುಳಿ. ಹಾಗಿದ್ದರೂ ಹೋದೆವು. ಅತ್ಯಾಧುನಿಕ ಪ್ರಾಂಗಣ, ವಿಶಾಲವಾಗಿದ್ದು ಚಂದವಾದ

ಉದ್ದ್ಯಾಸವನ, ಲಾನ್, ಫೌಂಟನ್, ಭಜನ ಮಂದಿರ, ಪಕ್ತಿ ಸೌಕರ್ಯ ಎಲ್ಲಾ ಬಹಳ ಚೆನ್ನಾಗಿದೆ. ಇಲ್ಲಿ ಏನೋ ಸಂಪ್ರಮು. ದೊಡ್ಡ ಟಂಟುಗಳೂ, ಬೆಂಡು-ಬತ್ತಾಸ್, ಐಸ್-ಕ್ಯಾಂಡಿ, ಚುರು ಮುರಿ ಮಾರುವ temporary stallಗಳು. ಓಮೋ ಏನೋ ಒಂದು ಜಾತೀ ಇರಬೇಕೆಂದು ಹೊಂಡೆ. ದೇವರ ದರ್ಶನ ಲಿಂಗವನ್ನು ಆಲಂಗಿಸಿದ ಮಾರ್ಕಿಂಗೇಯರ ಎರಡೂ ಪಕ್ಕಗಳಲ್ಲಿಯು ಹಾಗೂ ಈಶ್ವರ - ಪಾರ್ವತಿ - ಗಣೇಶ - ನಮ್ಮದಿಯಿಂದಲೇ ಆಯಿತು. ನಮ್ಮ ಹಿಂದೆ ಸಾಲಾಗಿ ನಿಂತಿದ್ದ ನವದಂಪತ್ತಿಗಳ ಜೋಡಿ ಶಿಸ್ತಾಗಿ ಕಾಯುತ್ತಿದ್ದರು. ದೇವರ ಹಾಗೂ ಮುನಿವರ್ಯನ ಆಶೀರ್ವಾದಕ್ಕಾಗಿ!

ಆಗ ತಿಳಿಯಿತು ಇದು ಜಾತೀಯಲ್ಲ ಸಾಮೂಹಿಕ ವಿವಾಹ! ಅಲ್ಲಿನ ವ್ಯವಸ್ಥೆಯಾರಾದರೂ ಹೇಳಿದರೆ ನಾನೇ ನಂಬುತ್ತಿರಲಿಲ್ಲ. ನೋಡಿದ ಮೇಲೆ ನಂಬಲೇ ಬೇಕಳವೇ?

ಹತ್ತಿರ ಪತ್ತಿರ ಇರೋ ಸಣ್ಣ ಹಳ್ಳಿಗಳಲ್ಲಿ ಕಡುಬಡವರ ಮನೆಯಲ್ಲಿ ನಡೆಯಬೇಕಾದ ವಿವಾಹಗಳನ್ನೆಲ್ಲಾ ಒಟ್ಟುಗೂಡಿ ಸಿರಿವಂತರಿಂದ ಹಿಡಿದು ಎಲ್ಲರೂ ಭಾಗವಹಿಸಿದ ಸ್ವಿವೇಶ! ಒಟ್ಟನಲ್ಲಿ ಇಪ್ಪತ್ತು ವಧೂವರರನ್ನು ನೋಡಿದೆ. ಅಲ್ಲಿನ ವ್ಯವಸ್ಥೆ ಒಂದಿಂದ 10 ಸ್ವೀಲಿನ ಅಲ್ಲಿರಾಗಳನ್ನು ತಂದು ಹಾಕಿದ್ದ ಇಬ್ಬರು ಗೃಹಸ್ಥರು. ತಲಾ ಐದು-ಐದು ಅಲ್ಲಿರಾಗಳನ್ನು ಕೊಟ್ಟಿದ್ದರು. ಒಬ್ಬ ಸೇಟ್ 20 ನವಾರ್ ಮಂಚಗಳನ್ನು ಇಂದಿಸಿದ. ಅವನ ತಮ್ಮ 20 ರಸಾಯಿ-ದಿಂಬುಗಳನ್ನೂ ಬೆಡ್‌ಶೀಟ್‌ಗಳನ್ನೂ ಕೊಟ್ಟಿ ಇವರ ಹಿಂದೆ ರೈತರ ಸಾಲು - ಐದು ಕೆ.ಜಿ. ಗೋಧಿ, ಜೊಳಗಳನ್ನೂ ಕೊಡುವವರೂ. ಬತ್ತಿ ಸ್ವಾರ್ಥಾಗಳನ್ನೂ, 5-10 ಸ್ವೀಲ್ ಡಬ್ಬಿಗಳನ್ನು ಕೊಡುವವರೂ, ಅಲ್ಲಿ ಮಿನಿಯಂ ಪಾತ್ರೆ-ತಟ್ಟಿಗಳನ್ನು ಕೊಡುವವರೂ ಆ ರೈತರ ಸಾಲು! ಇಷ್ಟೇನೂ ಕೈಲಾಗದವರು ಕೈಲಾದಪ್ಪ ಹಣವನ್ನು ಹುಂಡಿಯೋಂದರಲ್ಲಿ ಹಾಕುತ್ತಿದ್ದರು. ಗೃಹಿಣೆಯರೆಲ್ಲರೂ ಸಾಮಾನುಗಳನ್ನು ಒಂದೊಂದು ಸಂಸಾರಕ್ಕೆಂಬೆ ಗುಂಪಾಗಿಸುತ್ತಿದ್ದರು. ನಮ್ಮ ರೈಲಿಗ ಇನ್ನೂ ಬಹಳ ಸಮಯವಿತ್ತು. ಆದ್ದರಿಂದ ಕಡೆಯವರಗೂ ನೋಡುತ್ತಿದ್ದ ನಮಗೆ ಇನ್ನೂ ಆಳ್ಳಯ ಕಾದಿತ್ತು. ಹುಂಡಿ ಬೀಗ ತೆಗೆದು ಇದ್ದ ಹಣವನ್ನು 20 ದಂಪತೀಗಳಿಗೆ ಹಂಚಿದರು!

ಸಾಮಾನು ಸರಂಜಾಮುಗಳನ್ನು ಟ್ರಾಕ್‌ರೂ - ಮೆಟಡಾರ್ ಓನ್‌ರಾಗಳು ದಂಪತೀಗಳ ಮನೆಗ ರವಾನಿಸಲು ತಯಾರಾಗಿ ನಿಂತಿದ್ದರು. ಆದರೆ ದಂಪತೀಗಳನ್ನು? ಆ ಹಳ್ಳಿಗಳಿಂದ ಹೋಗಿ ನೆಲೆಸಿ ಸಿರಿವಂತರಾದ ಜನರ ಹೊಯೋತಾ, ಹೋಂಡಾ, ಪ್ರೋಡ್ರೂ, ಸ್ಮೋಡಾ ಕಾರುಗಳು ಸಿದ್ದಾಗಿದ್ದವು. ಅದೂ ಗುಲಾಬಿಗಳಿಂದ ಅಲಂಕೃತವಾಗಿ!

ನಾವೆಲ್ಲಾ ಮೂಕ ಪ್ರೇಕ್ಷಕರಂತಿದ್ದಾಗ ನಮ್ಮ ದೈವರ್ ಒಡಿಹೋಗಿ 500 ರೂಪಾಯಿ ನೋಟನ್ನು ಹಾಕಿದ್ದುದೂ ಕಂಡಿತು! ಇಷ್ಟೆಲ್ಲಾ ನಡೆಯುತ್ತಿದ್ದುದು ಬಹಳ ಶಿಷ್ಟಿನಿಂದ. ಎಲ್ಲಾ ಎಂತಹಾ Confusion - tension ಏನೂ ಇಲ್ಲ! ಗಲಾಟೆ ಎಂದರೆ ಬ್ಯಾಂಡು ಹಾಡುಗಳು - ಜನರ ಉತ್ತಾಪಕ. ಎಲ್ಲರ ಮುಖದಲ್ಲಾ ತಾವು ಸಹಕಾರ ನೀಡಿದ ಹಾಗೂ ಭಾಗವಹಿಸಿದ ಧಾರ್ಮಿಕ ಕಾರ್ಯಕ್ರಮ ಚೆನ್ನಾಗಿ ನಡೆದ ಸಂತೋಷ ಹೊಮ್ಮುತ್ತಿತ್ತು. ಇದರ ನಿರ್ವಹಣೆ, ಪ್ರಚಾರ ಹಾಗೂ ನಿರ್ವಂಚನೆಯಿಂದ ನಡೆಸುವ ಮಹಾನುಭಾವರಿಗೆ ಮನಸ್ಸಿನಲ್ಲೇ ವಂದಿಸಿ ಹೋರಬೇವು ಧರ್ಮಕ್ಕೇತ್ತಿದಿಂದ.



ಒಂದೇ ವಾಕ್ಯದ ಜೋಕುಗಳು

- ಸಂಪಟೂರು ವಿಶ್ವಾಧ್ರ್

ಸಂಕ್ಷಿಪ್ತ ಹಾಸ್ಯದ ಜೀವಾಳ (Brevity is the soul of wit) ಎನ್ನುವ ಮಾತು ಜೋಕುಗಳಿಗೆ ಖಚಿತವಾಗಿ ಅನ್ನಯವಾಗುತ್ತದೆ. ಇಂಗ್ಲಿಷ್‌ನಲ್ಲಿ one liners ಈ ಮಾತಿಗೆ ಉತ್ತಮ ಉದಾಹರಣೆ. ಕನ್ನಡದಲ್ಲಿ ಕೆಲವು ಒಂದು ಸಾಲಿನ ಜೋಕುಗಳು ಇಂತಿವೆ.

1. ಪ್ರಾಮಾಣಿಕತೆಯನ್ನು ಮೇರೆದ ಡಾಕ್ಟರ್ ‘ಮರಣಕ್ಕೆ ಕಾರಣ’ ಎನ್ನುವ ಕಾಲನಲ್ಲಿ ತಮ್ಮ ಸೇಹಿ ಮಾಡಿದರು.
2. ನಾಯಿಯನ್ನು ಸಾಕಲು ಆಗದಿದ್ದದರಿಂದ, ಸದ್ಗುಲೆಲ್ಲಾ ನಾವೇ ಜೋಗಳುತ್ತಿದ್ದೇವು.
3. ಕಣ್ಣ ಸರಿಯಾಗಿ ಕಾಣಿಸದ ಹೆಂಡತಿ, ಪ್ರೀತಿಯ ಗಂಡನಿಗೆ ಶಾವಿಗೆಯಿಂದಲೇ ಸ್ವೇಚ್ಛರ್ತಾ ಹಾಕಿದಳು.
4. ಚೂಛುಕರಕ್ಕಿ ಚೆನ್ನಾಗಿರಬೇಕಾದರೆ ಕಂಡ ಕಂಡವರಿಗೆಲ್ಲಾ ಸಾಲ ಹೊಡಿ!
5. ತುಂಬಾ ಯೋಚಿಸಿ, ಕೊನೆಗೆ ಗಟ್ಟಿ ನಿರ್ಧಾರ ಮಾಡಿ, ಸಿಗರೇಟು ಸೇದುವುದನ್ನು ಬಿಡುವ ನಿರ್ಧಾರವನ್ನು ಬಿಟ್ಟು ಬಿಟ್ಟೇ
6. ಅರವತ್ತು ಏರಿದ ಗಂಡಸರ ಹೃದಯಾಫಾತಕ್ಕ ಇಪ್ಪತ್ತು ದಾಟದ ಹುಡುಗಿಯರೇ ಕಾರಣ.
7. ಜನಸಂಪರ್ಕ ಹೆಚ್ಚಾದಂತೆಲ್ಲಾ ನನಗೆ ನಾಯಿಗಳ ಮೇಲಿನ ಪ್ರೀತಿಯೂ ಹೆಚ್ಚಿದೆ.
8. ಗಂಡ ಹೆಂಡತಿ ಹತ್ತಿರದವರಾಗಬೇಕಾದರೆ, ಬೆನ್ನಿನ ಮೇಲಿರುವ ಜಪ್ಪೆ ಕಾರಣ.
9. ಗಣಪತಿ ಮೌಸ್ಸನೊಂದಿಗೆ ಒಡಿಹೋಗಿದ್ದರಿಂದ, ಶಿವ ಪಾರ್ವತಿಯರು ಕಂಪ್ಯೂಟರನ್ನು ಕಲಿಯಲಾಗಲಿಲ್ಲ.
10. ರಕ್ತದಾನ ಮಾಡಲೇಬೇಕೆಂದು ಮನಸ್ಸಿದ್ದರೆ, ರಸ್ತೆ ಬಿಟ್ಟು ಬ್ಲಾಡ್ ಬ್ಯಾಂಕಿಗೆ ಬಂದಿ.

ಒಂದು ಮಾತಿನ ಜೋಕುಗಳು

1. ಬಸಿನ ತುಂಬಾ ಜನರಿದ್ದರು, ಡ್ರೆವರ್‌ಗೂ ಕಾತುಕೊಳ್ಳೋಕ್ಕೆ ಜಾಗ ಸಿಗಲಿಲ್ಲ.
2. ಕಂಡಕ್ಕರ್ತಾ ನನಗೆ ಇವತ್ತೂ ಅವಮಾನ ಮಾಡಿದ, ‘ಮುಂದೆ ಬರಬೇಡ, ಹಿಂದಕ್ಕೆ ಹೋಗು’ ಅಂದಿಟ್ಟು
3. ಬೆಂಗಳೂರಿನ ಸಿಟಿ ಬಸ್ ಟ್ರೇಂ ಟೇಬಲ್‌ನ ಮಕ್ಕಳ ಕಥೆ ಪ್ರಸ್ತರದ ಜೊತೆಯಲ್ಲಿ ಇಟ್ಟಿದ್ದಾರೆ.
4. ಆಗ ತಾನೇ ಹೋರಟಿರೋ ಬಸಿಗೆ ನಾನು ಕಷ್ಟಪಟ್ಟಿ ಹತ್ತಿದರೆ, ಅದು ನಾನು ಹೋಗಬೇಕಾದ ಸ್ಥಳಕ್ಕೆ ಹೋಗೋದಿಲ್ಲ.

5. ನಾನು ಹುಟ್ಟಿದಾಗ ಹೆರಿಗೆ ಮಾಡಿಸಿದ ದಾದಿಗೂ ಸಂತೋಷವಾಗಿ, ಇದು ಮಗು ಧರಾನೇ ಇದೆ ಅಂದ್ಯಂತೆ.
6. ‘ಮಗು ಎಲ್ಲಿದೇಂತ, ಕತ್ತಲಲ್ಲಾ ತಿಳಿಲಂತ ಅದಕ್ಕೆ ಈರುಳ್ಳ ತಿನ್ನಿಷ್ಟೀವಿ.’
7. ನಾನು ಹುಟ್ಟಿದಾಗ ನನ್ನ ಅಪ್ಪೆ ಅಮೃತಿಗೆ ಎದುರಾದ ಸಮಸ್ಯೆಂದೆ ತೊಟ್ಟಿಲು ತರಬೇಕೋ, ಚೋನು ತರಬೇಕೋ ಅಂತೆ.
8. ಗೃಹಿಣಿಯ ಸೌಭಾಗ್ಯ ಅಂದೆ, ಸಮೀಪ ದೃಷ್ಟಿಯ ಗಂಡ.
9. ನೀನು ಸುಂದರಿ ಅನ್ನಿಸಿಕೊಳ್ಳಬೇಕಾದರೆ ನನ್ನ ಸುತ್ತಲೂ ಕುರಾಬಿಯರೇ ಇರುವಂತೆ ನೋಡಿಕೋ.
10. ‘ರೀ ವಯಸ್ಸಾದ ಮೇಲೂ ನನ್ನ ಮುಖ ಹೀಗೇ ಇರತ್ತಾ ಅಂತ ಹೆಂಡ್ರಿ ಆಶ್ಚೀರ್ಯವಾಗಿ ಕೇಳಿದಾಗ, ಗಂಡ ಅಂದ, “ದೇವರ ದಯೆಯಿಂದ ಇರೊಲ್ಲ” ಅಂತೆ.
11. ಸುಕ್ಕು ಗಟ್ಟಿದ ಹಣೆ, ಸರೆತ ಕೂಡಲು ಯಾವುದರ ಚಿಹ್ನೆ ಅಂತ ಕೇಳಿದಾಗ, ತರಲೇ ತಿಮ್ಮ ಅಂದ “ಬ್ರಾಹ್ಮಿ ಪಾಲರ್ ರಾ ಬಾಗಿಲು ಹಾಕಿರುವುದರ ಚಿಹ್ನೆ” ಅಂತೆ.
12. ಸರ್ಕಾರದ ಕರ್ತವ್ಯ ನಿರ್ವಹಿಸುವ ಹಾವಿನ ಹೆಸರು ‘ಸಿವಿಲ್ ಸರ್ವೆಂಟ್’.
13. ಆವನ ಪ್ರದಯ ಬಂಗಾರದ್ದು ಹಲ್ಲಿನ ಹಾಗೆಯೇ.

ಬರಹಗಾರರ ಅಂತರಂಗದ ಮಾತು

- ತಿಣಿ ತಿಣಿಕ ಬರೆದದ್ದು ಕಾವ್ಯ ಅನ್ನಿಸಿಕೊಳ್ಳೊಲ್ಲ, ನಿರ್ದಿಷ್ಟ ಶೈಲಿಗಾಗಿ ಬರೆದದ್ದು ಪ್ರದಯ ಸ್ತೋತ್ರ ಆಗೊಲ್ಲ, ಹಚ್ಚುತ್ರಮ ಪದದ, ತಾನೇ ತಾನಾಗಿ ಹೊರ ಹೊಮ್ಮಿದ್ದೇ ಸಾಫರ್ಕ ಸಾಹಿತ್ಯ - ಸಾಮಸ್ರೇಚ್ಚ್ ಮಾಂ - ಇಂಗ್ಲಿಷ್ ಕರೆಗಾರ.
- ನಾನು ಒಳ್ಳೆಯ (ಪ್ರಸಿದ್ಧ) ಬರಹಗಾರನಲ್ಲ; ಆದರೆ ಚನ್ನಾಗಿ ತಿದ್ದಿ ಬರೆಯುವವ - ಜೀಮ್ಹಾ ಮಿಶನ್ರ್ - ಅಮೆರಿಕನ್ ಕಾದಂಬರಿಕಾರ.
- ನನ್ನ ಬರವಣಿಗೆ ಅವರೂಪದ ದುಬಾರಿ ವೈನಾನಂತೆ. ನಿಥಾನವಾಗಿ, ಗಮನವಿಟ್ಟು ಓದಿದರೆ ಅರ್ಥಪೂರ್ಣ. ಸುಮ್ಮನೆ ತಿರುವ ಹಾಕುವುದು, ನಾಯಿಯನ್ನು ನಾಟಕಕ್ಕೆ ಕರೆದುಕೊಂಡು ಹೋದಂತೆ - ವಿ.ಎಸ್. ನಯವಾಲ - ಕಾದಂಬರಿಕಾರ.
- ನಾನು ಹೋದಲ್ಲಿಲ್ಲಾ ವಿಶ್ವವಿದ್ಯಾನಿಲಯಗಳು ಬರಹಗಾರರ ಸ್ವಜನಶೀಲತೆಯನ್ನು ಚಿಪ್ಪಟಿ ಹಾಕುತ್ತವೆಯೇ ಎಂದು ಕೇಳುತ್ತಾರೆ. ಎಲ್ಲರಲ್ಲಾ ಚಿಪ್ಪಟಿ ಹಾಕುವುದಿಲ್ಲ; ಆದ್ದರಿಂದಲೇ, ಒಳ್ಳೆಯ ಶಿಕ್ಷಕರು ತಡೆಯಬಹುದಾದ ಕೆಲವು ಜನಪ್ರಿಯ ಕೃತಿಗಳು ಹೊರಬರುತ್ತಿವೆ - ಘಾಸ್ಸನರಿ ಟಿಕಾನರ್ - ಅಮೆರಿಕನ್ ಬರಹಗಾರ.
- ಬರೆಯುವುದಕ್ಕೆ ನನಗೆ ಇಷ್ಟವಿಲ್ಲ, ಬೇರೆಯವರು ನನ್ನ ಬಗ್ಗೆ ಬರೆದಿರುವುದನ್ನು ಒದುವುದು ಇಷ್ಟ - ಡೊರೋತಿ ಪಾರ್ಕರ್, ಅಮೆರಿಕದ ವಿಡಂಬನೆಕಾರ.

- ಈ ಕಾಗದ ಯಾಕೆ ಇಪ್ಪು ಉದ್ದೂಹಾಗಿದೆ ಅಂದು, ಇದನ್ನು ಚೆಕ್ಕುದು ಮಾಡಲು ನನಗೆ ಸಮಯ ಇಲ್ಲ - ಬ್ಲೇಸ್ ಪ್ರೈಸ್‌ಲ್ಯಾಲ್ - ಫ್ರೆಂಚ್ ತೆತ್ತುಜಾನ್ನಿ.
- ಒಬ್ಬ ಬರಹಗಾರ ಕಿಟಕಿಯ ಆಚೆ ನೋಡುತ್ತಾ ಸುವ್ಯಾನೆ ನಿಂತಿರುವಾಗಲು ಕೆಲಸ ಮಾಡುತ್ತಿರುತ್ತಾನೆ ಎನ್ನುವ ಸತ್ಯ ಅನೇಕ ಲೇಖಕರ ಹಂಡತಿಯರಿಗೆ ತಿಳಿಯುವುದೇ ಇಲ್ಲ - ಬಟ್ಟೆನ್ ರಾಸ್ಮ್ಯೂ - ಅಮೆರಿಕದ ಪತ್ರಕರ್ತೆ.
- ಅನುಭವವೆಂಬ ಉಸಿರನ್ನು ಸೇಳುದುಕೊಳ್ಳಿ, ಕವನದ ಉಸಿರು ಬಿಡಿ - ಮುರಿಯಲ್ ರುಕ್ಸರ್ - ಅಮೆರಿಕದ ಪತ್ರಕರ್ತೆ.
- ಸಲಹೆ, ಸೂಚನೆಗಳ ಬಗ್ಗೆ ಎಚ್ಚರದಿಂದಿರಿ, ಇದೂ ಸೇರಿದಂತೆ - ಕಾಲ್ರ್ ಸ್ಟ್ರೋಂಡ್ ಬಗ್ಗೆ - ಅಮೆರಿಕದ ಲೇಖಕ.



ಕಲ್ಲು ಕಲ್ಲು ಕಲ್ಲಾವೆಂದು (ಅಣಕ ಹಾಡು) – ಧಾಣ ಕುಲ ಕುಲ ಕುಲಾವೆಂದು (ಕನಕ ದಾತರ ಕ್ಷಮೆ ಕೊಳಿ)

ಕನೆ ಕನೆ ಕನವೆಂದು ಕೊನೆಕಾಡಿದಿರಿ

ಈ ಕನದ ಮುಹಿಮೆಯನೇನಾದರು ಬಲ್ಲರಾ ಬಲ್ಲರಾ
ಕನೆ ಕನೆ ಕನವೆಂದು ಕೊನೆಕಾಡಿದಿರಿ

ಉರಿನ ಹಾದಿಗಳೆಲ್ಲ, ಕನದಾ ಗುಂಡಿಗಳಾಗಿ
ರೋಗ ರುಜನಗಳ ತವರೂರಾಗಿ
ಕನವಿಲ್ಲದ ಸ್ಥಳವೆಂತೂ ಜಗದಲಯೀ ಇಲ್ಲವಯ್ಯಾ
ಕನವೇ ನುಂಗಳ್ಳಿರ ನಾಕ ಕಂಡ್ಯೆ ಮನುಜಾ

ಕನವೇ ಎಲ್ಲ ತೆನ್ನಪ್ಪಗಳಗೂ ಬೀಕಲ್ಲವೇ
ಕನದಿಂದ ಮುಹಲು ಕಟ್ಟಿದವರನೇನಾದರೂ ಬಲ್ಲರಾ
ಕನದಾ ಗೊಮುರದಿಂ ಕಂಡವರು ಧನಕನಕ
ಧನವು ಅವರಿಗೆ ವಾಸನೆ ಮಾತ್ರ ನಮಗಾಯ್ತೋ ಭವಿಕಾ

ಕನವೇ ಉಸಿರಾಗಿ, ಕನವೇ ಬದುಕಾಗಿ
ಕನದಿಂದಲೇ ಜೀಬು ತುಂಬಿವುದೇ ನಿಜವಾಗಿ
ಕನದಾ ಟಿಂಡರ್‌ಗೆ ಹೊಡೆದಾಡಿ ಬಡಿದಾಡಿ
ಲಾರಿ ಲಾರಿಯಲ ಕಮೀಂಷನ್ ಗಳನುವರೋ ತಿಂಡಿಯೋ

ಕನೆ ಕನೆ ಕನವೆಂದು ಕೊನೆಕಾಡಿದಿರಿ
ಈ ಕನದ ಮುಹಿಮೆಯನೇನಾದರು ಬಲ್ಲರಾ ಬಲ್ಲರಾ
ಕನೆ ಕನೆ ಕನವೆಂದು ಕೊನೆಕಾಡಿದಿರಿ

– ಬೀಳುರು ರಾಮಮೂರ್ತಿ

- ದಂಸಿ

- ಸದನ್ನಾಗಿ ಕರೆದರೆ ಸ್ವರ್ಗಕ್ಕೂ ಯಾರೂ ಬರುವುದಿಲ್ಲ.
- ಸ್ವಯಂವರ ಸ್ವಯಂ*worry* ಆದರೆ....
- ನೀವು ಶ್ರೀಮಂತರಾದಪ್ಪನ್ನು ಸುಖ ಪಡುವುದು ದುಭಾರಿ ಆಗುತ್ತಾ ಹೋಗುತ್ತದೆ.
- ಬದುಕು ಎಂಬುದು ಒಂದು ದೊಡ್ಡ ಟೇವಿ ಕಾರ್ಯಕ್ರಮದಂತೆ; ಆದರೆ ರಿಮೋಟ್ ಕ್ಯೂಯಲ್ಲಿರುವುದಿಲ್ಲ.
- ದೇವರೇ ನನಗೆ ತಾಳೈ ಕೊಡು; ಬರೀ ಶ್ರೀ ಕೊಟ್ಟರೆ ಹೊಡೆಯಲು ಮಾತ್ರ ಸಾಧ್ಯ.
- ಕನೆಕ್ಟ್ ಆನ್ ಲೈನ್, ಡಿಸ್‌ಕನೆಕ್ಟ್ ಇನ್ ಲೈನ್.
- ಕೆಳಗೆ ಬಿಡಿರುವವರನ್ನು ಮೇಲೆತ್ತುವುದಕ್ಕಿಂತ ಒಳ್ಳೆಯ ವ್ಯಾಯಾಮ ಹೃದಯಕ್ಕೆ ಬೇರೊಂದಿಲ್ಲ.
- ಕೆಲವೊಮ್ಮೆ ಗೆಲ್ಲುತ್ತೇವೆ, ಉಳಿದ ಸಮಯದಲ್ಲಿ ಕಲಿಯುತ್ತೇವೆ.
- ಕುಶಾಹಲ ಇದ್ದರೆ ಮಾಡಲು ಬೆಕಾದಪ್ಪ ಕೆಲಸ ಸಿಗುತ್ತದೆ.

ಮೆಲುಕು ಹಾಕುವಂತಹ ಮಾತುಗಳ ಗುಣ

- ಅ ಅ ಇ...ಗಳಿಂದ ಅಕ್ಕರಮಾಲೆ ಪ್ರಾರಂಭ, 1 2 3...ರಿಂದ ಸಂಖ್ಯೆ ಆರಂಭ, ಸ ರಿ ಗ ಮಂದಿಂದ ಸಂಗೀತ ಆರಂಭ, ಸ್ನೇಹ ನಾನು ನೀನು ಇಂದ ಆರಂಭ.
- ಯು ಕೇವೂ ಟು ದಿಸ್ ವಲ್ಲ್ ವಿತ್ ನಧಿಂಗ್ ಅಂಡ್ ದಿ ಪರಾಪ್ರಸ್ ಆಫ್ ಲೈನ್ ಕ್ಷಸ್ ಟು ಮೇಕ್ ಸಂಧಿಂಗ್ ಜೆಟ್ ಆಫ್ ನಧಿಂಗ್.
- ನೀವು ಯಾರನ್ನೇ ಭೇಟಿ ಮಾಡಿ ಅವರಿಗೆ ನಮಗೆ ಗೊತ್ತಿಲ್ಲದ್ದು ಏನಾದರೂ ತಿಳಿದಿರುತ್ತದೆ.
- ನಿಮ್ಮ ನಿಜವಾದ ಸ್ನೇಹಿತರು ಯಾರೆಂದು ತಿಳಿಯಬೇಕೆ? ಹಾಗಿದ್ದರೆ ಸರೆಮನೆ ವಾಸ ಅನುಭವಿಸಿ.
- ನೀವು ನಡೆಯುತ್ತಿರುವ ಹಾದಿ ಸುಗಮವಾಗಿ ಕಂಡರೆ ಅದು ಸಾಮಾನ್ಯವಾಗಿ ಬೇರೊಬ್ಬರದ್ದು ಆಗಿರುತ್ತದೆ.
- ಪ್ರತ್ಯೇ ಕೇಳುವವನು ಒಂದು ನಿಮಿಷ ಮೂಲಿಕನಾದರೆ ಕೇಳಿದೆಯೇ ಇರುವವನು ಯಾವಾಗಲೂ.
- ಒಬ್ಬನ ನಾಲಿಗೆ ಕ್ತರಿಸಿದರೆ ಅವನನ್ನು ಒಬ್ಬ ಸುಳ್ಳಗಾರ ಎಂದು ನೀವು ಸಾಬೀತು ಮಾಡುವುದಿಲ್ಲ; ಬದಲಿಗೆ, ಅವನು ಹೇಳುವುದನ್ನು ಕೇಳಲು ನಿಮಗೆ ಹೆದರಿಕೆ ಆಗುತ್ತದೆ ಎಂದು ನೀವು ಜಗ್ತಿಗೆ ತೋರಿಸಿಕೊಡುತ್ತಿದ್ದೀರಿ.



Advertisement

Advertisement

ರೈಟ್‌ಮೋ ಜೀವು, ನೀ ಹೇಳಿದ್ದ ಸರೀನೇ!

- ಎಚ್.ಆರ್. ಹನುಮಂತರಾವ್

ಅಫಿಸಿನಿಂದ ಮನಗೆ ಹಿಂತಿರುಗುವ ವೇಳೆಗೆ ಕತ್ತಲಾಗಿ, ಈ ಟೀವಿಯಲ್ಲಾಗಲೇ ‘ಪಾಪ ಪಾಂಡು’ ಪ್ರಾರಂಭವಾಗಿತ್ತು. ಉಡುಪನ್ನು ಬದಲಾಯಿಸಿ, ಆರಾಮ ಕುಚ್ಯಾಯಲ್ಲಿ ಕೊಡುತ್ತಿದ್ದಂತೆ, ಜೀವು ಬಿಸಿ ಬಿಸಿ ಬೋಂಡ, ಕಾಣಿ ತಂದಿಟ್ಟು.

ಟೀವಿಯಲ್ಲಿ ‘ಶ್ರೀಮತಿ’ಯ ಹೊಟ್ಟೆ ಉರಿಸಲು ಅವಳ ಸ್ನೇಹಿತೆ ತನ್ನ ಗಂಡ ಕೊಟ್ಟಿನೆಕ್ಕೆಸನ್ನು ತೋರಿಸಿ ಉಬ್ಬತ್ತಿದ್ದಳು.

ಜೀವು, “ಈ ಸೀರಿಯಲ್ ನಲ್ಲಿ ‘ಶ್ರೀಮತಿ’ಯ ಸ್ನೇಹಿತೆ ಪಾಟ್ ಮಾಡಿರೋ ರಾಧಾ ಮೃಸೂರು ಬಹಳ ಚೆನ್ನಾಗಿ ಮಾತಾಡ್ತಾರೆ ಅಲ್ಲವಾ?”

ಅವರು ‘ರಾಧಾ ಮೃಸೂರು’ ಅಲ್ಲಾ ಸುಧಾ ಬರಗೂರು’ ಅಂತ ಸಾರ್. ಸುಪ್ರಸಿದ್ಧ ವಾಕ್ಯಗಳು. ಹಾಸ್ಯೋತ್ಸವ ಮತ್ತಿರ ಕಾರ್ಯಕ್ರಮಗಳಿಗೆ, ಇವರ ಭಾಷಣವಿದ್ದರೆ ಅಸಂಖ್ಯಾತ ಜನ ಸೇರುತ್ತಾರೆ. ಬಾಗಿಲು ತಟ್ಟಿದ ಶಬ್ದವಾಯಿತು. ಜೀವು ಹೋಗಿ ನನ್ನ ಸ್ನೇಹಿತೆ ಮೂರ್ತಿಯನ್ನು ಒಳಗೆ ಕರೆತೆಂದ.

“ಎನ್ನ ಮೂರ್ತಿ, ಬಾ ಕೊತ್ತೂ, ನಿಮ್ಮ ಶ್ರೀರಂಗಪುರದಲ್ಲಿ ಏನಾದ್ದೂ ವಿಶೇಷ ಉಂಟಾ, ನಿದ್ದೆಯಿಂದ ಎದ್ದು ಬಂದ ಶ್ರೀರಂಗನ ತರಹ ಇಲ್ಲಿತೆಂಕ ನಿನ್ನ ಪ್ರಯಾಣ?”

“ತುಂಬಾ ಬಿಸಿಯಾಗಿದ್ದ ಸೋಯಿಂಗ್ ಸಿಎನ್. ಮತ್ತೆ, ಮತ್ತೆ....?”

“ಅದೇನ್ನ ಸರಿಯಾಗಿ ಬಾಯಿಟ್ ಹೇಳು, ನನ್ನ ಹತ್ತಿರ ಮುಚ್ಚಮರೇನಾ?”

“ನಿನ್ನ ಜೀವು ಹತ್ತಿರ ನನ್ನದೊಂದಾ ಸಮಸ್ಯೆ ಬಗ್ಗೆ....”

“ಗೊತ್ತಾಯ್ಯ ಬಿಡು, ನಾನ್ ಕ್ಲಬ್ ಈಗಲೇ ಹೋಗ್ಗೇಕಿದೆ, ಜೀವಣ್ಣನ ಜೊತೆ ಮಾತು ಮುಗ್ಗಿ ಅಲ್ಲಿಗ್ಗೆ ಬಾ” ನನ್ನ ಸಹಾಯಕನಾಗಿದ್ದರೂ, ಜೀವು ಅಥವಾ ಜೀವಣ್ಣ ನನ್ನ ಬಂಧುಮಿತ್ರರುಗಳಿಗೆ ಬೇಕಾದವ. ಅವನ ಸಮಯ ಸ್ಥಾರ್ಥಿಯ ಬುದ್ಧಿವಂತಿಕೆಯಿಂದಾಗಿ ಇವರುಗಳು ಅನೇಕ ಸಮಸ್ಯೆಗಳಿಂದ ಪಾರಾಗಿದ್ದಂಟು. ನಾನೂ ಕೊಡ.

★★★

ಮೂರ್ತಿ ಕ್ಲಬ್‌ಗೆ ಬರಲಿಲ್ಲ ಮತ್ತೆ, ಅವನ ವಿಷಯ ಜ್ಞಾಪಕಕ್ಕೆ ಬಂದಿದ್ದ ಮೂರು ದಿನಗಳ ನಂತರ. ಅವನೇ ಪೋನ್ ಮಾಡಿ ಮತ್ತೆ ಜೀವೂಗೆ ಮಾತಾಡಬೇಕೆಂದಾಗಷ್ಟೇ.

“ಅವ್ಯಾ ಬಜಾಗೆ ಹೋಗಿದಾನೆ ಕಣಯ್ಯ. ನಾನಿಲ್ಲ, ಹೇಳು ಏನು ವಿಷಯ?”

ಮೂರ್ತಿ ತಡವರಿಸುತ್ತಲೇ ಉತ್ತರಿಸಿದ. ಹುಡುಗಿಯೊಬ್ಬಳನ್ನು ಶ್ರೀತಿಸಿದ್ದೆ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು. ಈಗ ಆ ಮದುವೆಗೆ ಮಾವನಾಗೋವಿಂದ ಅಡ್ಡಾಲು.

“ಅದ್ದರಿ, ನನಗೆ ಹುಟ್ಟಿರ್ ಕಂಡುಂನೇ ಭಯ, ಮತ್ತೆ ಖೀರಿ ಹೇಗಾಯ್ದು?”

“ಅವಳು ಆ ದಿನ ಹ್ಯಾಗೋರ್ ರಸ್ತೇಲಿ, ಮೆಕೊನಾಲ್ ರಸ್ಪಾರೆಂಟ್ ಮುಂದೆ ಪುಟ್ಟ ಕಂಕ್ಯಲ್ಲಿ ಮಗುನ್ನು...”

“ಏನಂದೆ?”

“ಅಲ್ಲಲ್ಲಾ ಕಂಕ್ಯಲ್ಲಿ ಪುಟ್ಟ ಮಗಿನ್ನ ಜೊತೆಗೆ ಕೈಯಲ್ ಬ್ಯಾಗೋಂದ್ ಹಿಡೆನ್ಹಂಡು ಹೋಗ್ತಾ ಇದ್ದು ನಾನು ಎದುರ್ಗಡೆಯಿಂದ ಬ್ಯಾಟ್ ಹೋಗ್ತಾ ಇದ್ದ ಸುಮಾರು ಹತ್ತಿರ ಇರೋವಾಗ, ಎಲ್ಲಿಂದಲೋ ಒಂದಾಯಿ ಆಕೆ ಹಿಂದಿಂದ ಬಂದು ಸರಕ್ಕನೆ ಅವಳ ಬ್ಯಾಗ್ ಎಳ್ಳೆತು. ಏನಾಗ್ತಾ ಇದೆ ಅಂತ ಗೊತ್ತಾಗೋಷ್ಠರಲ್ಲಿ ಮಗು ಕೈಯ್ಯಿಂದ ಜಾರಿ ಬೀಳ್ತಾ ಇತ್ತು. ಜೋರಾಗಿ ಕಿಚ್ಚೋಂಡಳು. ಅಷ್ಟರಲ್ಲಿ ಹತ್ತಿರದಲ್ಲೇ ಇದ್ದ ನಾನು ಒಡ್ಡೊಗಿ ಭದ್ರವಾಗಿ ಹಿಡೊಂಡೆ.”

“ಆ ಹುಡುಗಿನ್ನು? ಬೇಂಗ್! ರಸಿಕಾಗ್ರೇಸರ ಆಗಿಟ್ಟೇ ಏನೋ ಅಂಧ್ಯಂಡಿದ್ದೆ ಬಲುಚೇಂಜ್ ಆಗಿದ್ದೀಯು.”

“ಷಟ್ಪಾ ಇ ಸೇ, ನಾ ಹಿಡ್ಡಂಡಿದ್ದು ಆ ಮಗುನ್ನ ಆದ್ದೆ ಆಕೆ ಆಯತಪ್ಪಿ ನನ್ನ ತೋಳ್ಳಲ್ಲಿ ಬಿದ್ದು ಕಾಲಾರಿ ಪಕ್ಕಕ್ಕೇ ಇದ್ದ ಮೋರಿ ದಾಟಿ ನಾಯಿ ಚೀಲ ಕಚ್ಚೊಂಡ್ ಓಡೊಯ್ಯು.”

“ಸರಿ ಬಿಡು, ನಾಯಿಗಿಕ್ಕೆದ್ದು ಬರಿ ಬ್ಯಾಗು, ನಿಂಗಡ್ಡಿದ್ದು ಸೌಭಾಗ್ಯ್ ‘ಯಾ’ವತ್ತು ಇಲ್ಲಷ್ಟೆ ಉಲ್ಲಾ ಆಗದೆ ಇದ್ದದ್ದು ನಿನ್ನ ಸೌಭಾಗ್ಯ್!”

“ಅಂದ್ರೆ? ಅವಳು ಹೆಸರು ಸೌಭಾಗ್ಯ್ ಅಲ್ಲ ರಾಧಾ.”

“ನಿನ್ನ ತೋಳ್ಳಲ್ಲಿ ಮಗು, ನಾಯಿ ಬಾಯಲ್ಲಿ ನಿನ್ನ ಕಾಲು, ಮೋರಿಲಿ ಆಕೆ ಬಿದ್ದಿದ್ದೆ ಹೇಗೆ ಅಂತ ಉಹಿಸ್ತೋ. ಹೋಗ್ಲಿ ಬಿಡು, ಮುಂದೆ ಏನಾಗಿಬೋರ್ದು ಅಂತ ಯಾವುದೇ ಹಿಂದಿ ಸಿನೆಮಾ ನೋಡಬೇಕಿಲ್ಲ ಹ್ಯಾರ್ ಗ ಆಗ್ನಿಟ್ಟೆತೆ. ಅದ್ದರಿ, ಅವುಪ್ಪೆಂಗೆ ನೀನು ಯಾಕೆ ಇಷ್ಟು ಆಗ್ಬೇಕು? ಅದೂ ಕನಕದಾಸರ್ ‘ಮಾನವಾ ನೀ ಮೂಳೆ ಮಾಂಸದಾ ಶಡಿಕೆ’ ಅನ್ನೋ ಬದ್ದು ನಿನ್ನ ಈ ಸೂಪರ್ ಮಾಂಸಲೆಸ್, ಎಮಕೆ ಹಂದರದ ವೇಷ್ಟು ಬಾಡಿ?” ನನಗೆ ವಿಪರೀತ ನಗು ಬಂತು. ಗಹಗಹಿಸಿ ನಕ್ಕೆ.

“ರಾಜೀವ, ನಿಂಗೇನಾಗಿದೆ? ಮೈಗೆ ಸರೀ ಇಲ್ಲಾ? ಯಾಕೆ ಹಾಗೆ ಬಿಕ್ಕಳಿಸ್ತಿದ್ದಿಯಾ?”

“ಬಿಕ್ಕಳಿಸ್ತಾಯಿಲ್ಲ ಸಿಕ್ಕಾಪಟ್ಟಿ ನಗು ಬಂತಪ್ಪೇಯ. ನೆಗಡಿ ಆಗಿದೆ, ಇನ್ನೇನಿಲ್ಲ”

“ಇದು ನಗೋ ವಿಷಯಾನ್? ಉದ್ದಟನ, ಯು ಹ್ಯಾವ್ ನಾಟ್ ಭೇಂಜ್ಡ್ ಕಾಲೇಜ್ ದಿನಗ್ರಿಂದಳ್ಲ ಇ ಫೀಲ್ ಸೋ.”

“ಅಲ್ಲಯ್ಯಾ ಸ್ಪ್ಲಾ ಬೆನ್ನೆ ಕೆಲಸ ಕೊಟ್ಟು ಯೋಜ್ಞ ಮಾಡು, ಮದುವೆಯಾಗೋರು ನೀನಲ್ಲು? ನೀನು, ಅವು ಎಸ್ ಅಂದ್ರೆ ‘ಸಪ್ತಪದಿಗೆ’ ಮಾವ ಆದವನು ಶಂಖಿ, ಜಾಗಟೆ, ತುಶ್ತಾರೀ, ಅಲ್ಲಲ್ಲ ಓಲಗ ಉದಿಸ್ಪೇಕಾದ್ವರ್ಪೆಯಾ.”

“ಅವಳವ್ವ ರಿಟೆರ್‌ ಕನ್ಸಲ್, ಅಮೀನಲ್ಲಿ ಮನಃಶಾಸ್ತ ಡಾಕ್ಟರ್ ಅಂದೇ ನಮ್ಮ ಭಾಷೆಲಿ ಹುಚ್ಚರ ಡಾಕ್ಟರ್. ಅವರಿಗೆ ನಾನು ಸರಿಯಾದ ವರ ಅಲ್ಲವಂತೆ. ಅದೂ ನಿನ್ನ ಸ್ನೇಹಿತ ಅಂತ ತಿಳಿದ್ದೇಲಂತೂ ಮಗಳ ಕುತ್ತೆಗೆ ತಾಳಿ ಕಟ್ಟೋವ್ವ ಹೆಡ್ ಸರೀ ಇರ್ಬೆಂಕು, ಸ್ಕೂಲ್‌ ಆಗಿಬೇರೆಕು, ಕಾಪ್ರೋರೇಟ್ ಯೋಗ್ಯತೆ ಇರ್ಬೆಂಕಂತೆ.”

“ಬಿಡು, ನಿನ್ನ ರುಂಡ ರೌಂಡಾಗಿರೋದನೋ ನಿಜ, ಆದ್ದರಿಂದೋ ಬರೀ ತಾಷ್ಟಿಮಮ್ಮೆ, ಮುಂಡ ಅಷ್ಟಷ್ಟಷ್ಟೇ. ಅಕಟಕಟ! ಎಂಥ ನೀಜನ್ ಈ ಮೂಲಿಕ ದಳಪತಿಯಂ!”

“ನಂ ಬ್ಯಾನ್ನೇನಾಗಿದೆಯಯ್ಯ?” ಪೋನಲ್ಲೇ ಕಿರುಚಿದ.

“ಓಹ್! ಓಕೆ, ಸಮಾಧಾನ ಮಾಡೋ, ಅದೆಲ್ಲಾ ಇಲ್ಲಿ, ಜೀವು ಏನು ಹೇಳ್ತಾನೆ?”

“ಅದಕ್ಕೆ ಈಗ ಅವು ಪಾಲ್ನೋ ಕೇಳಕ್ಕೆ ಪೋನ್ ಮಾಡಿದ್ದು ಎರಡ್ ದಿವಸ ಟ್ರೇಂ ಕೊಡಿ, ಯೋಜ್ಞ ಮಾಡಿ ಸಲಹೆ ನೀಡಕ್ಕೆ ಎಂದಿದ್ದು ನಿಂಗೆ ಅರ್ಥವಾಗದೆ ಇರೋ ವಿಷಯ, ಬಿಯಾಂಡ್ ಯುವರ್ ಬ್ಯಾನ್ ಕೆಪಾಸಿಟಿ.”

ನಂಗೆ ಸಾಮಾನ್ಯವಾಗಿ ಕೋಪ ಬರಲ್ಲ ಆದ್ದರಿಂದ ಈಗ ಅದಕ್ಕೆ ಸಮಯ ಅಲ್ಲ ಎಷ್ಟೇ ಆಗ್ನಿ ಸ್ನೇಹಿತ, ಸಮಯಕ್ಕಾಗಿಬೇರೆ. ಅಷ್ಟರಲ್ಲಿ ಜೀವುನೇ ಬಂದ. ಪೋನ್ ಲೋಡ್ ಸ್ಟ್ರೀಕರ್ ತಿರಗ್ಗಿ “ಏನು ಜೀವು, ಈ ಮೂಲಿಕ ಕೆಣ್ಣ ಏನು ಮಾಡಿ? ಮತ್ತೆ ಮನಃಶಾಸ್ತ ಪ್ರಯೋಗಾನೆ?”

“ಹೌದು ಸಾರ್, ಅಲ್ಲಿ ನಾನು ವಿಚಾರಿ ತಿಳಿಂಬಂಡ್ ಹಾಗೆ ಈ ಕನ್ಸಲ್ ಕೇಶವ್ಹುಮಾರ್...”

ಇಡೀಗ ಆ ಹೆಸರು ಕೇಳಿ ನಾನು ನಿಜವಾಗ್ಗೂ ಹೌಹಾರಿದೆ. ಬಹುಶಃ ನಾನು ಬೇರೆ ಪ್ರಸಂಗದಲ್ಲಿ ಈ ಕನ್ಸಲ್ ಕೇಶು ಮಾವ ಬಗ್ಗೆ ಹೇಳಿದ್ದೇನೆ. ನಮ್ಮ ಸೋದರತ್ತೆ ರೇಖಾ ಅವರ ಗಂಡನ ಅಣ್ಣ ಮಲ್ಲೀಲಿ ಮನೋರೋಗಿಳ ಡಾಕ್ಟರ್ ಆಗಿದ್ದುತ್ತಿ. ನಿವೃತ್ತಿಯಾದ ಮೇಲಂತೂ, ಅವು ಯಾರ್ ಪರಿಚಯ ಮಾಡ್ಬೋಳ್ಳೋವಾಗ್ಗೂ ಮೊದಲು ನವಿ ಶಿಖಾಂತ ನೋಡಿ, ಮನಸ್ಸಲ್ಲೇ ತಲೇ ಗಾತ್ರನ ಅಳ್ಳ್ಯಾ ಅದ್ವಲ್ಲಿ ಕೆಸರು, ಮರುಳಿಷ್ಟೆಷ್ಟ್ಯು ಮೆತ್ತಂಡಿರೋ ಮೆದಳಿಷ್ಟ್ಯು ಯಾವ ಭಾಗದಲ್ಲಿ ಅಂತ ಲೆಕ್ಕ ಹಾಕಿದ್ದಂತಾನೇ ಮುಂದಿನ ಮಾತ್ರ ಬರೋದು. ಹಿಂದೆ ಒಂದ್ದಲ್ಲ ನನ್ನ ಸೋದರತ್ತೆ ಮನೋಲಿದ್ದಾಗ ನಾನು ಮತ್ತು ರೇಖಾ ಅತ್ಯೆ ಮಗ ಶ್ರೀಕಂಠ - ಅವು ತಂಗಿ ಜಿತ್ತಾನ, ಏನೋ ತಮಾಷೆ ಮಾಡಕ್ಕೆ ಹೋಗಿ, ಈ ಕೇಶು ಮಾವನ ಬೆಂಬುಮ್ಮಲ್ಲಿ ಮಂಂಡ ಕೆಳಗೆ ಬಚ್ಚಿಂಡಿದ್ದನ್ನ ಕಂಡು, ಅವರ ಕೃಪೆಗೆ ಒಳಗಾಗಿದ್ದಿ. ಆತ ನನ್ನನ್ನ ಹುಚ್ಚಾಸ್ತೆಗೆ ಸೇರಿಸ್ತೇಕು ಅಂತ ಹರ ಹಿಡಿದಿದ್ದಂಟು.

“ಜೀವು, ನೀನು ಕೇಶು ಮಾವನ ಬಗ್ಗೆ ಅಲ್ಲ ತಾನೇ ಹೇಳ್ತಿರೋದು?”

“ಅವೇ ಸಾರ್, ಹಾಗಾಗಿ ಮೊದಲ ಪರಿಚಯಕ್ಕೇನೆ ನಿಮ್ಮ ಸ್ನೇಹಿತ್ರನ್ನ ಅವರ ಮಾತ್ರಲ್ಲಿ ಹೇಳೋದಾದ್ದೆ ‘ನಾಲಾಯಿಶ್’ ಅಂತ ನಿರ್ಧಸಿಸಿದ್ದಾರೆ. ಅಂದ್ಯೇಲೆ, ಈ ಪ್ರಸಂಗದಲ್ಲಿ ಅವ್ವು ಒಪ್ಪಿಸ್ತೋ ಬೇಕಾದೆ ಮನಃಶಾಸ್ತ ಪ್ರಯೋಗದಿಂದ್ ಮಾತ್ರ ಸಾಧ್ಯ”

“ಖಡ್ಗ ಖಡ್ಗನ ಭಿದ್ಯತೇ ಅನ್ವೋ ತರಹಾ ಅಲ್ಪಾ? ತಲೇನ ಮೊದ್ದು ಚೆನ್ನಾಗಿ ಬಸಿದು, ಗಂಜಿ ಹಾಕಿ, ಇಸ್ತಿ ಮಾಡಿ, ನಂತರಾನೇ, ಅವನ್ ಮಾತಾಡಿಸಬೇಕು. ಅವೈಲೇ ನಿನ್ನ ಪ್ರಯೋಗಾನೆ ಸರಿ ಅನುಮತಿ! ಜೀವು?” ಮೂರ್ತಿ ಪೋನಲ್ಲೇ ಉವಾಚ.

“ಅದು ವಜ್ರಂ ವಜ್ರೇನ ಭಿದ್ಯತೇ - ಅಂತ ಇರ್ಬೇಕು ಸಾರ್” ಜೀವು ತಪ್ಪನ್ನು ತಿದ್ದಿದ.

ನಾನಂದೆ “ನಿನ್ನ ಲಕ್ಷ ಚೆನ್ನಾಗಿಲ್ಲ, ಡ್ರಾಪ್ ಇಟ್. ನಾಲ್ಕಾರು ಪೇಪನ್‌ಲ್ಲಿ ‘ಸೂಕ್ತ ವಥು ಬೇಕಾಗಿದೆ’ ಅಂತ ದೊಡ್ಡಾದ್ದು ಅಕ್ಕರೆಗಳಲ್ಲಿ ಜಾಹೀರಾತು ಕೊಡು. ಈ ಹುಬ್ಬಾವನಿಂದ ನಾನೂ ಅನುಭವಿಸಿದ್ದೀನಿ. ನನ್ನ ಮಾತು ಕೇಳು, ಅದೂ ಅಲ್ಲೇ - ”

“ರಾಜೀವ, ಇದು ಹುದುಗಾಟದ ಮಾತಲ್ಲು ಲವ್ ಅಂದ್ರೆ ನಿಮ್ಮ ಕ್ಲಿಫ್ಲುಲ್ಲಿ ಪಿಟ್ಟು ತಿಂದಂಗೆ ಅಂದ್ರೂಂಡಿದೀಯಾ? ಟು ಹೆಲ್ಲ ವಿತ್ ಯುವರ್ ಐಡಿಯಾ ಅಂಡ್ ಕೇಶು ಡೆವಿಲ್.” “ಅದ್ರೆ, ಈ ಮಾವನ ಮಗಳು ರಾಧಾ ಏನೂ ಅನ್ವೋದೂ ನಮಗೆ ಗೊತ್ತು. ನಿನ್ ಕೈಲಿ ನಿಭಾಯ್ಕಾಗಲ್ಲು ಅವಳು ಹೈಲೀ ಇಮಾಜನೇಟಿವ್ ಅಂಡ್ ಇಮ್ಮಾಕ್ಟ್‌ಲ್ರೋ. ಯು ಕೆನಾಟ್ ಹ್ಯಾಂಡ್ಲೋ ಹರ್ರಾ. ಅಮಾವಾಸ್ಯೆ ಮದ್ದೆ ರಾತ್ರಿಲೀ ಎದ್ದು ಕೊತು ‘ತೆಳು ನೀಲಿಯ ಬಾನಲಿ ರೈಕ್ಯಾರ್ಡ್ ಬಿಂಸುತ ಹಂಸಗಳಾರುಪುವು ಸೋಡ್’ ಅಂತಾ ಹಾಡೋದನ್ನ ನಾನೇ ಕೇಳಿದ್ದೀನಿ. ‘ಪರಂಗಿ ಗಿಡದಲ್ಲಿ ಮಕರಂದ ಎಂಥಾ ಕಂಪು ಸೂಸುತ್ತದೆ ಗೊತ್ತಾ’ ಅಂತಾ ನಂ ಶ್ರೀಕಂಠುಗೆ ಕೇಳಿದ್ದಂತೆ. ಮತ್ತೊಂದ್ದಲ್ಲ, ‘ವಾಲೆಂಟೇನ್‌ಡೇ’ ದಿನ ರಾಷ್ಟ್ರೋಗ್ನೇ, ಅವ್ಯಾ ಸೀರೆ ಉಟ್ಟಂಡ್ ಇವಳ ಜೊತೆ ಪಾಕೆಲ್ಲಾ ಸುತ್ತಬೇಕಂತ ಹರ ಹಿಡಿದಿದ್ದಂತೆ! ಆವಾಗ್ಲಿಂದ ಅವನಿಗೆ ‘ಎಂಟು ಮೊಳೆ ಸೀರೆ ರಘು’ ಅಂತ ಅಡ್ಡ ಹೆಸರು ಕೊಡ ಇದೆ.”

“ವ್ಯಾ! ಅವ್ಯಾ ಗ್ರೇಟ್! ನಿಂಗೇನ್ ತಿಳಿಯುತ್ತೇ? ಇಷ್ಟರಲ್ಲೇ ಅವ್ಯಾ ಬೇಂದ್ರೇನ ಮೀಸಿಂಬಿಡ್ತಾಳೆ, ಇದು ಕೇಳಿದೀಯಾ? ‘ಕಂಡೆನು ನಾ ಹುಣ್ಣಮೆ ಚಂದಿರನ, ಬೆಳದಿಂಗಳ ದುಪ್ಪಟದಾ ಬಾನಿನಡಿ, ಶ್ರೀತಿ, ಪ್ರೇಮಿವ ಎಲ್ಲಿಡೆ ಸಾರುತಲಿ, ಪ್ರೇಮಿಗಳಿಲ್ಲರ ಹೃದಯವ ಬೆಸೆಯುತಲೀ’ ಶ್ರೀ ಇಸ್ ಎ ಗ್ರೇಟ್ ನ್ಯಾಚುರಲ್ ಪೋಯೆಟ್ ಕಣಯ್ಯ ಶೇಕ್ಸ್‌ಪಿಯರ್ ಥರಾ. ನಾವು ಪರಸ್ಪರ ಪ್ರೀತಿದ್ದಿವಿ. ಯಾವ ಮಾವ್ಯಾ, ರಾಜೀವ್ಯಾ ಅಡ್ಡ ಬರಕಾಗಲ್ಲು”

“ಜೀವು, ನಮಗೊಂದ್ರ ಪದ್ಯ ಈ ಶೇಕ್ಸ್‌ಪಿಯರ್ ಇತ್ತು - ಸಾಲಿಟರಿ ರೀಪರ್ - ಅಂತಾ ಜಾಳಪಕ - ಯಾವ್ಯಾದ್ದು ಹುಡ್ಲಿ ಹಾಡೋದ್ದು ಇವ್ಯಾ ಮೆಚ್ಚೊಂಡಾನ್ನತ್ತೆ - ತುಂಬಾ ದೊಮ್ಮೊಂಟಕ್ಕು - ಇವ್ಯಾ ಹಾಗೂ ನಾರಾಯಣಪ್ಪ ಸಮಕಾಲೀನರು ಗೊತ್ತಾ? ಇಬ್ಬರ ಶೈಲಿನೂ ಒಂದೇ.”

“ಸಾಲಿಟರಿ ರೀಪರ್” ಬರೆದೋರು ವಡ್ ಪ್ರ್ರೆಟ್ ಕೆವಿ, ಇವರುಗಳು ಯಾರೂ ಸಮಕಾಲೀನರಲ್ಲು ಅವರುಗಳ ಶೈಲಿನೂ ಬೇರೆ ಬೇರೇನೆ ಸಾರ್.”

“ಹಾಗಂತೀಯಾ? ಬಹುಷಃ ನಿನ್ನೀ ವಡ್ ಪ್ರ್ರೆಟ್ ಕೊಡ ಮನೋರೋಗಿ ಆಗಿರ್ಬೇಕು. ಆದ್ರೆ ಈ ಅರೆ ಹುಚ್ಚರಿಗೆ ಬುದ್ಧಿ ಹೇಳಕಾಗಲ್ಲು” ಪೋನನ್ನು ಜೀವುಗೆ ಕೊಟ್ಟು ನಾ ಕೆಬಿಗೆ ಹೋದೆ.

★ ★ ★

ಇದಾದ ಹಲವಾರು ದಿನಗಳ ನಂತರ ನನಗೆಂದು ಆಹ್ವಾನ ಪತ್ರಿಕೆ ಬಂತು. ಅದರಲ್ಲಿ ಮುದ್ರಿಸಿದ್ದನ್ನು ಇಲ್ಲಿ ಒಟ್ಟಮುತ್ತಿದ್ದೇನೇ...

‘ಅನಂದ ವಿಹಾರ ಕ್ಲಬ್’ನ ಆಶ್ರಯದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ದ ಅಂಗವಾಗಿ ಸಾರ್ವಜನಿಕ ಸಭೆ ಹಾಗೂ ಸನ್ಯಾಸ ಸಮಾರಂಭ.

(ಜುಲೈ 28ರಂದು ಸಂಜೆ 5.00 ಗಂಟೆಗೆ, ಕ್ಲಬ್ ಸಭಾಂಗಣದಲ್ಲಿ ಕಾರ್ಯಕ್ರಮ: 1. ಪ್ರಾರ್ಥನೆ: “ಕನ್ನಡ ಏರೆ” ಬಿರುದಿನ ಶ್ರೀ. ರಘುಪತಿ ಉರುಫ್ ರಾಘಣ್ ಅವರಿಂದ. 2. ಅಧ್ಯಕ್ಷತೆ: ಶ್ರೀ ತಂಕರ ಸಿದ್ಧಾಂತಿಗಳು, ಸುಪ್ರಸಿದ್ಧ ವಾಗಿಗಳು 3. ಪರಿಚಯ ಭಾಷಣ: ಶ್ರೀರಂಗಪುರದ ಪ್ರತಿಭಾನ್ವಿತ ವ್ಯವಸಾಯ ಪಟು ಮತ್ತು ತಾಲುಕು ಸಮಿತಿ ಸದಸ್ಯರಾದ ಕೊಪ್ಪಲ ಶ್ರೀನಿವಾಸ ಮೂರ್ತಿ ಅವರಿಂದ. 4. ಸನ್ಯಾಸ: ಮುಖ್ಯ ಅಂತಿಧಿ - ಸುಪ್ರಸಿದ್ಧ ಮನಸಾಸ್ತಜ್ಞ ಹಾಗೂ ವೈದ್ಯರಾದ (ನಿ) ಕನ್ಫಲ ಕೇಶವಕುಮಾರ್ ಅವರಿಗೆ. 5. ಮುಖ್ಯ ಅಂತಿಧಿಯವರಿಂದ ಭಾಷಣ: 6. ಆಹಾಸ್ವಿತ ಭಾಷಣಕಾರರು: ‘ಸಿನಿಫ್ರಾಟ್ ನಿಟ್ ಯೂನಿವರ್ಸಿಟಿಯ ಸೈರೋಮೆಟ್ರೋ ಸೈನ್ಸ್ ವಿಭಾಗದ ಪ್ರೌ. ಸಿದ್ಧಾರ್ಥ ಸೀಗೆಬೇಲಿ ಅವರಿಂದ. 7. ವಂದನಾರ್ಥಿ: ‘ಶ್ವಾಸ ಮತ್ತು’ ಶ್ರೀ ಅನಂತ ಅವರಿಂದ.)

... ಎಂದಿತ್ತು. ಈ ಹುಬ್ಬಾವ್ವ ಕಲ್ಲೆ ಕರೆದಿಕ್ಕೆ ನನಗೆ ನವತಿಖಾಂತ ಕೋಪಬಂತು. “ಜೀವು, ಈ ಆಹ್ವಾನ ಪತ್ರಿಕೆಲ್ಲಿ ಬರೆದೀರೋದ್ದು ಓದ್ದಾ?”

“ಇಲ್ಲ ಸಾರ್. ಅದ್ದೇ, ಕವಮೇರ್ ಲೆ ಕನ್ಫಲ ಕೇಶವಕುಮಾರ್ಗೆ ಕಲ್ಲಬ್ಂದ ಸನ್ಯಾಸ ಅಂತ ಬರೆದಿದ್ದನ್ನು ನೋಡಿ ನಿಮಗೆ ಬೇಜಾರಗೋಣ್ಣೆದು ಅನ್ನತ್ತೇ.”

“ಇದು ಯಾರ ಐಡಿಯಾ, ಜೀವು? ಸಿನಿಫ್ರಾಟ್ ನಿಟ್ ಎನ್ನೋದ್ದ ಯಾವ್ ಭೂಗತ ಲಿಂಡ್ಲೆಲ್ದೆ? ಹಿಬ್ಬಾಕ್ ತಿಕ್ಕರ್ ನೋಡಿರೋ ನಂಗೂ ‘ಸೈರೋ’ ಗೊತ್ತು, ರಸ್ತೆ ಧೂಳು ಕುಡಿತಿರೋ ಬೆಗಳೂರಿನವರ್ಗ್ ಓಡದೆ ಇರೋ ಮೆಟ್ರೋನೂ ಗೊತ್ತು, ಅದ್ದೇ ಈ ‘ಸೈರೋಮೆಟ್ರೋ ಸೈನ್ಸ್’ - ಹಾಗಂದ್ರೇನು? ಈ ಸೀಗೆಬೇಲೇಗೂ, ಎಡಬಿಡಂಗಿ ಮೂರ್ತಿಗೂ ಯಾತರ ಸಂಬಂಧ? ಆ ತಲೆ ಹರಟೆ ರಾಘಣ್ ಇಲ್ಲಾಕ್ ಬೇಜಾಗಿತ್ತು? ಸೀಗೆಬೇಲೇ ಪ್ರೌ. ಆಕಾಶದಿಂದ ಉದ್ದಿಧ್ಯ? ಶ್ವಾಸಕ್ಕೆ ಹೆದರೋ ಅನಂತು, (ನೀವು ‘ಅನಂತೂವಿನ ಶ್ವಾಸ ಮಾಚಾಲ ಪ್ರಸಂಗ್’ ಓದಿರಬಹುದು) ಯಾಕಿಲ್ಲಿ”

“ಬಹುವಿಷಯ ಶಂಕರ್ ಅವುನ್ ಕೇಳಿದ್ದೆ ಗೊತ್ತಾಗೋಣ್ಣೆದು” ಅನ್ನತ್ತಾ ಅಲ್ಲಿಂದ ಜಾರಿಕೊಂಡ. ಜೀವು ಈ ಕಲ್ಲಿನ ನನ್ನ ದೊಸ್ತಿಗಳಿಗೆ ಅಶ್ವಯ ಸಮೀಪದ ಸಲಹೆಗಾರ. ಕಲ್ಲಿನ ವಿಚಾರಗಳು ಹೇಗೆರೋ ಆವಸಿಗೆ ತಿಳಿರುತ್ತೇ. ಶಿವಾರದ ಸಂಜೆ ಕಲ್ಲಿನಲ್ಲಿ ಸಿದ್ಧಾಂತಿಗಳು ಎದುರಾದಾಗ, ಈ ವಿಷಯ ಚರ್ಚೆಗೆ ಬಂತು. ಈ ತಂಕರ ಸಿದ್ಧಾಂತಿಗಳ ಬಗ್ಗೆ ಸ್ವಲ್ಪ ಹೇಳಲೇಬೇಕು. ಇವು ನಮ್ಮು ‘ಅನಂದ ವಿಹಾರ’ ಕಲ್ಲಿನ ಅಶ್ವಯ ಹಳೆಯ ಸದಸ್ಯರು, ಹಿರಿಯರು ಹಾಗೂ ಎಲ್ಲಾ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರವಹಿಸುವವರು. ಸ್ವಾರಸ್ವಾಗಿ ಜೀವನಾನುಭವಗಳನ್ನು ಹೇಳಬಲ್ಲ ಚಲುರ ಕಥೆಗಾರ. ನಮ್ಮು ‘ಚರ್ಚೆ’ ಸಂಘದ ಪ್ರಮುಖ ಸಚೇತಕರು. ಹಾಗಾಗಿ ಎಲ್ಲಾರಿಗೂ ಅಶ್ವಯ ಪ್ರಯವಾದವರು.

“ನೋಡಿ ರಾಜೀವ್, ಮೂರೀ ನಿಮಗೆ ಬಾಲ್ಯ ಸೈಹಿತ ಹಾಗೂ ಅಪ್ಪ, ಅವರಿಗೆ ನಿಮ್ಮ ಸಹಾಯ ಈಗ ಅತ್ಯವಶ್ಯಕ. ಹಾಗಾಗಿ ಈ ಸಭೆಯಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದದ್ದು ಗುರುವಾರದ ಬೆಳಗೆ ಹತ್ತಕ್ಕೆ ಸರಿಯಾಗಿ ಜೀವಣ್ಣನೊಡನೆ ಕ್ಲಬ್‌ನ ಗ್ರೇನ್ ರೂಮಿನಲ್ಲಿರಿ. ಮಿಕ್ಕ ವಿವರ ನಿಧಾನವಾಗಿ ತಿಳಿಸುವೆ. ಈಗ ಸಮಯವಲ್ಲ” ಎನ್ನುತ್ತಾ ಬೀಳ್‌ನ್ನಿಂದರು. ಅಲ್ಲಿ ನಂಗೊಂದು ಅಶ್ವಯ್ಯ ಕಾದಿತ್ತು. ನಾಟಕದ ಮೇಕಪ್ ನಾಗ ನನಗೆ ವೇಷ ಬದಲಿಸಲು ಬಂದ. ಯಾಕೆಂದು ಕೇಳಿದ್ದೆ, ಸಿದ್ಧಾಂತಿಗಳನ್ನೇ ಕೇಳಿ ಎಂದ. ನನ್ನ ನಿಜ ರೂಪ ಪ್ರೋತ್ಸಾಹ ಬದಲಾವಣೆಯಾಗಿ ನಾನೋಬ್ಬ ಭಾರತೀಯ ಮೂಲದ, ಐವ್ತರ ಆಸುಪಾಸಿನವನ ವಿದೇಶಿ ವಿಜ್ಞಾನಿಯದಾಗಿತ್ತು. ಮೇಕಪ್ ಮುಗಿದ ನಂತರ ಕ್ಯಾಲೊಂದು ಹಾಳೆ ಇಟ್ಟಿ, ಇದು ಸಂಚೆ ನಿಮ್ಮ ಭಾಷಣದ ಕಾಫಿ. ಸರಿಯಾಗಿ ಒದಿಕೊಳ್ಳಿ ಎಂದು ಹೇಳಿ ಅಲ್ಲಿಂದ ಕಂಬಿ ಕಿತ್ತೆ. ನಂಗೆ ಈ ಭಾಷಣಗಳಿಂದರೆ ಎಲ್ಲಿಲ್ಲದ ಭಯ. ನಮ್ಮ ಕ್ಲಬ್‌ನ ವಾರ್ಷಿಕಕ್ಕೊಳ್ಳವಾಗಳಲ್ಲಿ ಬಹುಮಾನ ಗೆದ್ದವರ ಹೆಸರುಗಳನ್ನು ಮೃಕಿಸಲ್ಪಿಲ್ಲ ಕೊಗುವುದನ್ನು ಬಿಟ್ಟರೆ ಬೇರೆ ಮತ್ತೇನನ್ನೂ ಒಪ್ಪಿಕೊಂಡಂತೆಲ್ಲ. ಕಾರಣ, ಸುಮಾರು ವರ್ಷಗಳ ಹಿಂದೆ, ಮೃಸೂರಿನಲ್ಲಿರುವ ನಮ್ಮ ಚಿಕ್ಕತ್ವೆ ರಮಾಮಣಿ ನಡೆಸುತ್ತಿರುವ ಸ್ಥಾಲಿನಲ್ಲಿ ಆಕೆಯ ಬಲವಂತದಿಂದಾಗಿ, ನನ್ನ ಹಿತತತ್ತ್ವ ಜಂಬದ ಕೋಳಿ ರಾಘವ್ಯಾಯನ್ನು ಪುಸಳಾಯಿಸಿ, “ಮಕ್ಕಳಲ್ಲಿ ಶಿಸ್ತು” ಬಗ್ಗೆ ನನಗೆ ಬದಲಾಗಿ ಚಿಕ್ಕ ಭಾಷಣ ಮಾಡಲು ಒಪ್ಪಿಸಿದ್ದೆ ವಿಕ್ಷೋರಿಯಾ ಹೋಟೆಲಿನಲ್ಲಿ ಭಜರಿ ಪಾಟಿಕ ಕೊಡುವ ಒಪ್ಪಂದದ ಮೇಲೆ. ಅವನು ಹೆಚ್ಚಾಗಿ ಬಲಿತ ಹೆಸ್ಟು ಮಕ್ಕಳಿಂದಲೇ ತುಂಬಿದ್ದ ಆ ಸಭೆಯನ್ನು ನೋಡುತ್ತಲೇ ಬೆದರಿ, ಅದೆಷ್ಟು ಬೆವರಿದ್ದನೆಂದರೆ, ಇನ್ನೂ ಮೂರನೇ ವಾಕ್ಯ ಮುಗಿಸುವಷ್ಟರಲ್ಲಿ ಪಕ್ಷದಲ್ಲೇ ಇದ್ದ ಹಿ.ಎ. ಮೇಡಮ್ ಉಪಾದೇವಿಯ ದುಪಟ್ಟಫನ್ ತನ್ನ ಕರವಸ್ತುವೆಂದು ಭಾವಿಸಿ, ಅವನಿಗೇ ಅರವಿಲ್ಲದೆ, ಬೆರಳಲ್ಲಿ ಎಳೆದು, ಮುಖದ ಬೆವರನ್ನು ಒರೆಸಲು ಪ್ರಯತ್ನಿಸಿ, ನಗೆಪಾಟಲಿಗೆ ಈಡಾಗಿದ್ದ ಹಾಗೂ ಶಿಸ್ತು ಚ್ಯಾಲೆಗ್ ಕಾರಣವಾಗಿದ್ದ ಅಲ್ಲಿ ಸೇರಿದ್ದ ಅಭಾಲವ್ಯಧರಾದಿ ಅಪರೂಪವಾಗಿ ಸಿಕ್ಕ ಈ ಪ್ರಕ್ರಿಯೆ ಮನರಂಜನೆಯನ್ನು ಬಹಳವೇ ಆಸ್ತಾದಿಸಿದ್ದರು. ಹುಡುಗ, ಹುಡಗಿಯರಂತೂ ಚೆಪ್ಪಾಳೆ ತಟ್ಟಿ ಕೇಕೆ ಹಾಕಿ ಬಿದಾರು ನಿಮಿಷ ಅನಂದಾತಿರೇವನ್ನು ಒಮ್ಮತದಿಂದ ಪ್ರದರ್ಶಿಸಿದ್ದನ್ನು ಅವನ ಜನ್ಮ ವಿಡೀ ಮರೆಯುವಂತಿರಲ್ಲಿ ಉಪಾ ಮೇಡಮ್ ತನಗಾದ ಅಪಮಾನ ಹಾಗೂ ನಾಚಿಕೆಯಿಂದ ನಾಲ್ಕು ದಿನ ಸ್ಥಾಲಿಗೇ ಬರಲಿಲ್ಲವೆಂದು ನಂತರ ತಿಳಿಯಿತು. ರಾಘವ್ಯಾ ನನ್ನ ಮೇಲೆ ಸೇಮು ತೀರಿಸಿಕೊಳ್ಳಲು ಅವಕಾಶಕ್ಕೆ ಕಾಯುತ್ತಿದ್ದಿದ್ದು ಗುಟ್ಟೆನು ಆಗಿರಲಿಲ್ಲ. ಹೀಗಾಗಿ ನನಗೆ ಕೊಟ್ಟ ಎರಡು ಪುಟಗಳಪ್ಪು ಮಾತನ್ನು ಸಭೆಯಲ್ಲಿ ಒಪ್ಪಿಸುವ ಚಾತುಯ್ಯವೂ, ಧೈಯ್ಯವೂ ನನಗಿರಲಿಲ್ಲ. ಆದರೆ, ಸಿದ್ಧಾಂತಿಗಳಿಂದಾಗಿ ಬಲಿಪತುವಾಗಿದ್ದ ಆ ಮೂರೀಗಾಗಿ.



ಸಭೆ ಪ್ರಾರಂಭವಾಗುವುದಕ್ಕೆ ಮುಸ್ತ ವೇದಿಕೆಯ ಮೇಲೆ ಕೊಡುವ ನಮಗೆ ನಾಲ್ಕು ಜನಕ್ಕೆ ವಿಧ ಬಣ್ಣದ ಗಾಳಿಸುಗಳಲ್ಲಿ ತಣ್ಣನೆಯ ನಿಂಬಹಣ್ಣು ಶರ್ಬತ್ತನ್ನು ಕೊಡಲಾಯಿತು. ಸಿದ್ಧಾಂತಿಗಳು ಹುಣ್ಣಾವಿಗೆ ಗಣ್ಣರನ್ನು (?! ಪರಿಚಯಿಸುತ್ತಾ, ಮೂರೀಯನ್ನು

ರಾಮಾಪರದ ಅತ್ಯಂತ ಶೈವ್ಯ ವ್ಯವಸಾಯಿ, ಇಶ್ವರ್ಯವಂತ ಕುಟುಂಬದವರು ಹಾಗೂ ಪಂಚಾಯಿತಿ ಸದಸ್ಯರು ಮತ್ತು ಸಹಕಾರ ಚಳುವಳಿಯ ಪ್ರವರ್ತಕರೆಂದು, ನನ್ನನ್ನ ಸಿನಿನ್ಯಾಟಿ ನಿಟ್ಟಿ ಏ. ವಿದ್ಯಾಲಯದಲ್ಲಿ ಸೈರೋಮೆಟ್ರಿ ಸ್ಟೇನ್ಸ್ ವಿಭಾಗದ ರಿಸರ್ಚ್ ಪ್ರೋಫೆಸರ್ ಎಂದೂ, ಅಲ್ಲಿಯೇ ಇದ್ದ ಇನ್ನೊಬ್ಬ ಕಂಡು ಬಣ್ಣದ ಸೂಟ್ ಧರಿಸಿದ ವ್ಯಕ್ತಿಯನ್ನು ಸುಪ್ರಸಿದ್ಧ ಆಗ್ನೇಯ ಪ್ರತಿಕೆಯ ಸ್ಥಳೀಯ ಸಂಪಾದಕರೆಂತಲೂ ರಾಘ್ವಣೀಯನ್ನು ಕನ್ನಡದ ಪ್ರತಿಭಾನ್ವಿತ ಪತ್ರಕರ್ತನೆಂತಲೂ ಹಾಗೂ ಗೇಯಕಾರನೆಂತಲೂ ಹೇಳಿ ವೇದಿಕೆಯ ಮೇಲೆ ಕೊಂಡೋಯ್ದರು. ರಾಘ್ವಣೀ ಹೆಚ್ಚ ಹಾರೋಗುವಂತೆ ಕರ್ಕರ ದ್ವಾರಿಯಲ್ಲಿ ‘ವಾತಾಪಿ ಗಣಪತಿಂ ಭಜಿ...’ ಹಾಡಿ ಗಣಪತಿಯನ್ನು ಮೆಚ್ಚಿಸಿದನೋ ಇಲ್ಲವೋ ರೊಚ್ಚಿಗೆಬಿಸಿದನೋ ಅದು ಚರ್ಚೆಗೆ ಅರ್ಹವಾಗುವ ವಿಷಯ. ನಂತರ ವೇದಿಕೆಯ ಮೇಲೆ ಆಸಿನರಾದ ಗಣ್ಯರನ್ನು (ನನ್ನನ್ನೂ ಮೂರ್ತಿಯನ್ನೂ ಸೇರಿ!) ಸಭೆಗೆ ಪರಿಚಯಿಸಲಾಯಿತು. ಮೂರ್ತಿ ಎದ್ದುನಿಂತು, ತಾನು ಅಳಿಯನಾಗುವುದನ್ನು ತಿರಸ್ಕರಿಸಿದ ಮುಚ್ಚಾವನನ್ನು ಸುಮಾರು ಹೊತ್ತು ಹೊಗಳಿ ಅಟ್ಟುಕ್ಕೇರಿಸಿ “ಅವರ ದೇಶ ಸೇವೆಗಾಗಿ ಸರ್ಕಾರ ಕನಿಷ್ಠ ಭದ್ರತೀ ಅಲ್ಲಲ್ಲ ಕ್ಷಮಿಸಿ ಪಡ್ಡೀ ಬಿದುರನ್ನ ಸಾರಿ ಬಿರುದನ್ನು ಕೊಡಬೇಕೆಂದು” ಆಗ್ರಹಿಸಿದ ಮೇಲೆ, ಕರವಸ್ತುದಲ್ಲಿ ಮುಖ ಒರಸಿಕೊಂಡು ಕೊಡ. ಸಿದ್ಧಾಂತಿಗಳು ಎದ್ದೂ ಈ ಮುಚ್ಚಾವಿಗೆ ಹಾರ ತುರಾಯಿ ಹಾಗೂ ಗೋಪಾಲಕೃಷ್ಣನ ಪ್ರತಿಮೆಯೊಂದನ್ನು ಸಲ್ಲಿಸ್ತುತ್ತಿದ್ದ ಹಾಗೆ ಭಾರಿ ಕರತಾಡನ. ನನಗೆ ಆ ಕ್ಷಣಿದಲ್ಲಿ ಅವರ ಕೊರಳನ್ನು ಸಿದ್ಧಾಂತಿಗಳೇ ಯಾಕೆ ಅಲ್ಲೇ ನಾನೇ ಹಿಂಡುಕಬಾರೆದೆಂದು ಅನಿಸಿದ್ದ ನಿಜವೇ. ಅನಂತರ, ಕೆಲವೇ ವಾಕ್ಯಗಳಲ್ಲಿ ತಮ್ಮ ಆಹ್ವಾನಕ್ಕೆ ಮನ್ವಿ ಈ ಮುಚ್ಚಾವ ಅಲ್ಲಿಗೆ ಬಂದು, ಸಭೆಯಲ್ಲಿ ಭಾಗವತಿಸಿದ್ದಕ್ಕೆ ಅಭಾರ ಸಲ್ಲಿಸಿ ಅವರನ್ನು ಸಭೆಗೆ ತಮ್ಮ ಅಮೂಲ್ಯ ಅನುಭವಗಳನ್ನು ಹೇಳುವಂತೆ ಬೇಡಿ ಕುಳಿತರು. ಮುಚ್ಚಾವ ಎದ್ದಿಂತು ಅತಿ ವಿನಯದಿಂದ ತಮ್ಮ ವಿದ್ಯೇಯ ಬಗ್ಗೆ ಕೆಲವು ಮಾತುಗಳಾಡುತ್ತಾ ಪಥ ಬದಲಾಯಿಸಿದರು. ಸ್ವತಃ ಚಪ್ಪಾಳಿ ತಟ್ಟಿ ತನ್ನ ನೋಡಿ ಜೋರಾಗಿ ನಕ್ಕರು. ಬಲ ಕ್ಕೆ ಎತ್ತಿ ಮೇಜನ್ನು ಗುದ್ದಿದರು. ಒಂದು ಕ್ಷಣಾ ಸಭೆ ಸ್ತೇಂಬರ್ “ನೋಡಿ, ಈ ದಿನ ನನ್ನ ಮತ್ತು ಈ ಕನೇರಿಕಾ ಪ್ರೌಢಿಸನ್ನೋ ವಿದ್ಯೇ ಒಂದೇ ಆದರೂ, ನನ್ನ ಕಡೆ ಮತ್ತೆ ವಿಚಿಕ್ಕವಾಗಿ ನೋಡುತ್ತಾ ಈಗಿನ ಹೇಳಿನಿಂಬಗಳಿಗೇನ್ನು ಗೊತ್ತು?” ಎನ್ನುತ್ತಾ ಅಧ್ಯಕ್ಷರ ಕಡೆ ನೋಡಿ ಇನ್ನೊಂದು ಗ್ರಾಸ್ ತೆಸ್ವಿಪಾ, ಬಾಯಿ ಒಣ್ಣೆದೆ” ಎಂದರು. ಪಾನೀಯ ಅವರ ಕ್ಕೆಗೆ ಬೇರೂ ವಾಸು ಕೊಟ್ಟಿ ನನ್ನೆಗೂ ಒಂದು ಗ್ರಾಸ್ ಬಂತು. ನನಗೆ ಏನೋ ಅನುಮಾನ ಬಂದಿದ್ದ ನಿಜವೇ, ಅದನ್ನು ಮುಟ್ಟಲಿಲ್ಲ ಕಾರಣ, ನಂಗೂ ಒಂತಹಾರತಲೆ ಹಗುರವಾಗುತ್ತಿತ್ತು ನಾ ಕೇಳಿದೆಯೇನೇ. ಆತ ಒಂದೇ ಸಾರಿಗೆ ಗ್ರಾಸ್ನ್ನು ಖಾಲಿ ಮಾಡಿ, ಸಿದ್ಧಾಂತಿಗಳ ಕಡೆ ನೋಡಿ “ನಂಗೆ ಈ ಸುದೋನೋ ಸುದುಗಾಡೋ ಎಳೆನಿಂಬೆ ಸ್ವೇಕಿಸ್ವೇಗಳನ್ನು ಕಂಡೆ ಆಗಲ್ಲು ಅವಿಗೇನ್ ಗೊತ್ತಿ? ಸ್ವೇಚ್ಚೆ ಹಿಡ್ಡಂಡಪ್ಪೆಲ್ಲ ಈಗ್ಗ ಪ್ರೌಢಿಸಾಗೆಳು, ವರಿ ಬ್ಯಾಡ್” ಎಂದು ಮತ್ತೆ ನನ್ನ ಕಡೆ ನೋಡುತ್ತಾ ಜೋರಾಗಿ ಕುದುರೆ ಕೆನೆಯುವ ಹಾಗೆ ನಕ್ಕರು. ಹಿಂದಿನ ಬೆಂಚಿನ ಕಡೆಯಿಂದ ಆ ನಗೆಯ ಪ್ರತಿಧ್ವನಿ ಮತ್ತು ಜೀಬಲ್ ಕುಟ್ಟಿದ ತಬ್ಬ ಒಂದೇ ಖೋರಸಿನಲ್ಲಿ ಪ್ರತಿಧ್ವನಿಸಿತು. ಮುಂದಿನ ಆಸಿನಗಳಿದ್ದವರಲ್ಲಿ

ಎಲ್ಲರಲ್ಲಿ ಏನೋ ಕೊತ್ತವ, ಏನೋ ಅಪಾಯ ಕಾದಿದೆಯೆಂದು, ಈ ಹುಣ್ಣವನ್ ಮೊತ್ತ ತೊದಲ್ಲಿತಿತ್ತು. “ನೋಡಿ, ಈ ಸೈಕೋಮೆಟ್ರೋ ಅನ್ನೋದ್ ಯಾವ್ವಿಭಾಗದ್ದೋ ನನಗಂತೂ ನೋ ನಾಡಿಜ್. ಅಹ್ವಾ ಅಹ್ವಾ, ಮೀಟರ್ ಗೇಜೋ, ಸೆಂಟಿಮೀಟರ್ ಗೇಜೋ?” ಎಂದು ಜೋರಾಗಿ ನಗುತ್ತಾ ಧಾಡಕ್ಕನೆ ಕುಚಿಯಲ್ಲಿ ಕುಳಿತೇ ಬಿಟ್ಟರು.

ಸಿದ್ಧಾಂತಿಗಳು ಕೂಡಲೇ ಎದ್ದು ನಿಂತು, “ಸಭಾಜನರು ಕ್ಷಮಿಸಬೇಕು, ಈ ಅನಧಿಕೃತ ನಾನೋ ಕಾರಣವೆನ್ನಲು ವಿಷಾದಿಸುವೆ, ಇವರು ಶಿಸ್ತಿನ ಮನುಷ್ಯ ಹಾಗೂ ಮನಶಾಸ್ತ್ರದಲ್ಲಿ ಅನುಭವಿ ವೈದ್ಯರೆಂದು ಪರಿಚಯಿಸಲ್ಪಟ್ಟ ಇಲ್ಲಿಗೆ ಕರೆತಂದೆ” ದಯವಿಟ್ಟು ಕ್ಷಮಿಸಿ ಎನ್ನತ್ತಾ, “ಇದಿಗೆ ನಮ್ಮ ಸಭೆಯ ಮುಂದಿನ ಕಾರ್ಯಕ್ರಮವನ್ನು ಈ ಕೂಡಲೇ ಮುಂದೂಡಿದ್ದೇವೆ, ಮತ್ತೊಮ್ಮೆ ನಿಮ್ಮೆಲ್ಲರ ಕ್ಷಮೆ ಹೋರಿ ಹಾಗೂ ನಮ್ಮ ಪ್ರೇರಿತಿಗೆ ಸಿದ್ಧಾಧ್ರಿ ಸೀಗೆಬೇಲಿ ಅವರಿಗೆ.” ಹಿಂದಿನ ಬೆಂಚುಗಳಿಂದ ಮತ್ತೆಪ್ಪು ಕೇರೆ ಹಾಗೂ ಹೇಳಿಖಾರವ ಸಭೆ ಭರಕಾಸ್ತು ಆಗಿದ್ದು ನನಗೆ ಅತ್ಯಂತ ಸಂತೋಷದ ವಿಷಯವಾಗಿತ್ತು. ಕಾರಣ ನನ್ನ ಪರಿಸ್ಥಿತಿಯೂ ಕ್ಷೇಮಿರಿ ಹೋಗುವುದಿತ್ತು. ಸಿದ್ಧಾಂತಿಗಳೇ ಹುಣ್ಣವನ್ನು ವೇದಿಕೆಯಿಂದ ಇಳಿಸಿ, ಮೂರ್ಕಿಗೆ ಹಾಗೂ ರಾಘಣಿಗೆ ಕಿವಿಯಲ್ಲಿ ಏನೋ ಹೇಳಿ ಹೊರಗೆ ನಿಂತಿದ್ದ ತಮ್ಮ ಕಾರಲ್ಲೇ ಕೂಡಿಸಿದ್ದನ್ನು ನೋಡಿದ್ದಷ್ಟೆ ಜಾಫರ್. ಸೂಟಿಧಾರಿ ಪತ್ರಕರ್ತನ ವೇಷಪರಿಶೀಲನ್ ಜೀವಣ್ಣ ನನ್ನ ಅವರುಗಳ ಸಹಾಯಕ್ಕೆಂದು ಅಲ್ಲೇ ಬಿಟ್ಟು ನನ್ನ ಕಾರಿನಲ್ಲಿ ಮನ ಸೇರಿದೆ.

★ ★ ★

ಮಾರನೆ ರಾತ್ರಿ ಕಳೆರಿಯಿಂದ ಮನಗೆ ಹಿಂತಿರುಗಿದ ನಂತರ ಹಿಂದಿನ ದಿನದ ಘಟನೆಗಳ ಮೆಲಕು ಹಾಕುತ್ತಾ “ಜೀವು, ಇಲ್ಲೇನೋ ಕುತಂತ್ರ ನಡೆದಿದೆ, ಸಿದ್ಧಾಧ್ರಿಗಳು ಈ ರೀತಿ ತಾವೂ ಅವಮಾನ ಹೊಂದಿ ಸಭೆಗೂ ಅಗೌರವ ತರುವವರಲ್ಲ? ಆ ಶರಬತ್ತಿನಲ್ಲಿ ಯಾರೋ ಏನೋ ಗೂತ್ತಿಲ್ಲದೇ ಸೇರಿಸಿರುವುದು ಖಂಡಿತ, ನನಗೆ ಕೊಟ್ಟ ಗ್ರಾಸು ಹಾಗು ಮಾನವ ಗ್ರಾಸೂ ಬೇರೆ ಬಣ್ಣಿದವು. ನನಗೇ ಹತೋಟ ತಪ್ಪಿತಮ್ಮದು ಬಹುಃ ಇದೇ ಕಾರಣ ಅನ್ನಾತೆ.”

“ಇಲ್ಲಿ ನನಗೆ ತಿಳಿದು ಬಂದ ಹಾಗೆ ನಿಮ್ಮಾವ ಕೇಶವ್ ಕುಮಾರ್ ಒಣ ಪ್ರತಿಷ್ಠೆಗೆ ಪಾಠ ಕಲಿಸಬೇಕಾದ ಅನಿವಾರ್ಯ ಕಾರ್ಯತಂತ್ರವಿರಬಹುದು. ರಾಘಣ್ಣ ಇದೇ ಸಮಯ ಉಪಯೋಗಿಸಿ, ನಿಮ್ಮನ್ನೂ ಅವಮಾನಿಸಿ ಸೇವು ತೀರಿಸಿಕೊಳ್ಳಬಹುದೆಂಬ ಅನುಮಾನ ಬಂದು, ನಾನು ನಿಮ್ಮ ಹಾಗೂ ಕುಮಾರರ ಗ್ರಾಸುಗಳನ್ನು ಅವರಿಗೆ ಗೂತ್ತಿಲ್ಲದ ಹಾಗೆ ವಾಸುವಿನ ಕ್ಷೇತ್ರ ಬದಲಿಸಿದೆ ಸಾರ್. ಅವರ ಹೊಟ್ಟೆಗೆ ಕ್ಷಾಟರಿಗಿಂತ ಹೆಚ್ಚು ಒಳ ಸೇರಿರಬೇಕು.”

“ಅಂದರೆ! ಒಹ್ ಮೈಗಾಡ್!! ನಂಗೇನ್ ಹೇಳುತ್ತಂತಲೇ ತಿಳಿತೆಲ್ಲಾ ಅಮೇಲೆ ನಮ್ಮಾವ್ ಕಢ ಏನಾಯ್ತು.”

“ಅವನ್ ಮನೇಲಿ ಬಿಟ್ಟು ಅವರ ಕುಟುಂಬಕ್ಕೆ ಸಭಾ ಗೌರವಕ್ಕೆ ಇವರಿಂದಾದ ಅನಧಿಕ್ರಿ ವಿವರಿಸಿ, ಈ ಬಾಬ್ಯು ಪ್ರಚಾರ ಕೂಡದಂತೆ ಪತ್ರಕರ್ತರನ್ನು ವಿನಂತಿಸಲಾಯಿತು.

ಅದಕ್ಕೆ ಬದಲಾಗಿ ಅವರ ಮಗಳು ಹಾಗೂ ಮೂರ್ತಿಯ ಪ್ರೇಮ ವಿವಾಹಕ್ಕೆ ಅಡ್ಡಿ ಬರುವುದಿಲ್ಲವೆಂದು ಮಾತು ಪಡೆದಿದ್ದಾಯಿತು.”

“ಅಂದರೆ, ಎಲ್ಲಾ ಸುಖಾಂತ್ಯ. ಅದರೆ ಸಭೆಗೆ ಬಂದಿದ್ದ ಜನ?”

“ಅವರುಗಳನ್ನು ಬಾಡಿಗೆಗೆ ಕರೆತಂದಿದ್ದಷ್ಟೇಯ. ಎಲ್ಲಾ ಪ್ರಚಾರ ಕೊಟ್ಟಿದ್ದಿಲ್ಲ. ಸಭಾಗ್ರಹವನ್ನು ಸದಸ್ಯರ “ಪ್ರೇಯುತ್ಕಿಕ ಕಾರ್ಯಕ್ರಮಕ್ಕಾಗಿ” ಎಂದು ಉಚಿತವಾಗಿ ಎರವಲು ಪಡೆಯಲಾಗಿತ್ತು.

“ಸಿದ್ಧಾಂತಿಗಳ ಕ್ಷೇಮದ ಸ್ವಷ್ಟವಾಯಿತು. ಅದರೆ, ಇದೆಲ್ಲದರ ಹಿನ್ನಲೆ ಮನಶಾಸ್ತ್ರ ಪ್ರಯೋಗ ಉಂಟಿಲ್ಲವಾ ಜೀವು, ನಿಜ ಹೇಳು, “ಮೂರ್ತಿಗೆ ಸೂರ್ತಿ ಕೊಟ್ಟಿರೇ ನಿಮ್ಮ ರೇಖಾ ಆಂಟಿಯಂತೆ, ಆಕೆಯ ಮಾತಿನಂತೆಯೇ ನನ್ನ ಬಳಿ ಬಂದಿದ್ದು ನಿಮ್ಮ ದೊಡ್ಡಾವನವರ ಜಿಗುಟತನಕ್ಕೂ ಬೇಕ್ ಹಾಕಿಸಲು ಆಕೆಯೇ ಅವರಿಭ್ಯಾರ ಪ್ರೇಮಾಂಕುರಕ್ಕೂ ಕಾರಣವಿರಬಹುದೇನೋ ಸಾರ್, ನನ್ನ ಪಾತ್ರದಲ್ಲಿ ವಿಶೇಷವೇನೂ ಇಲ್ಲ.”

“ಆಯ್ದು ಬಿಡು, ದೊಡ್ಡಾವಿಗೆ ಚೆನ್ನಾಗಿ ಪಾಠ ಕಲ್ಪಿಸಿದಂಗಾಯ್ದು, ರಾಘಣ್ಣೀಯ ಕುತಂತ್ರ ಉಂಟಿಸಿ ನನ್ನ ಮಾನ ಉಳಿಸಿದ್ದಕ್ಕೆ ತುಂಬಾ ಧ್ವಾಂಸ್ ರೈಂಹ್ಯೋ ಜೀವು, ನೀ ಹೇಳಿದ್ದ ಮನಶಾಸ್ತ್ರ ಪ್ರಯೋಗ ಸರೀನೇ.”



ಸಿತಾ Vs ಗಿರಿ

ರಾವಣನನ್ನು ಕೊಳಣಗೆ ಹಾಜರು ಪಡಿಸಿದರು.

ನಾಯಾಯಾಲಯದ ಅಧಿಕಾರಿ : ಗಿರಿ ಮೇಲೆ ಕೈ ಇಟ್ಟ ನಾನು ಹೇಳಿದ ಹಾಗೆ ಹೇಳು

ರಾವಣ : ಇಲ್ಲ ನಾನು ಗಿರಿ ಮೇಲೆ ಕೈ ಇಡೊಂದಿಲ್ಲ

ನಾಯಾಯಾಲಯದ ಅಧಿಕಾರಿ : ಯಾಕೆ ಇಡೊಂಲ್ಲ

ರಾವಣ : ಒಂದು ನಾರಿ ಸಿತಾ ಮೇಲೆ ಕೈ ಇಟ್ಟ ನಾಕಾಗಿದೆ. ಇನ್ನು ಗಿರಿ ಮೇಲೆ ಕೈ ಇಟ್ಟರೆ ಏನೇನು ಕಾದಿದೆಯೋ

ಹೆಂಡ್ರಿ : ನಾರಿಯ ಅಥವ ಏನು ಅಂತ ನಿಮಗೆ ಗೊತ್ತಾ


ಗಂಡ : ಗೊತ್ತಿಲ್ಲಿ ಏನು ನಾರಿ ಅಂದೆ ಶಕ್ತಿ ಕಣಿ ಶಕ್ತಿ

ಹೆಂಡ್ರಿ : ಹಾಗಾದರೆ ಗಂಡ

ಗಂಡ : ಗಂಡ, ಸಹನಾ ಶಕ್ತಿ

ಕೊರವಂಜ ಪದಬಂಧ - 12

- ವಿದ್ಯಾ ವಿ. ಹಾಲಭಾವಿ



ಎಡಿಂದ ಬಿಳಿಕ್ಕೆ

- ನಿಡೀ ನಾಕು, ಎದ್ದು ಜ್ಞಾನ ಅರೆ ತಾನೆ ಹುಟ್ಟುತ್ತಿರುವ ಸೂರ್ಯ (5)
- ವಿರಕ್ತನ ಮೈಯಿಳ್ಳ ಹಲಯಿತ್ತಿರುವ ನೇತ್ತರು (2)
- ಉದಾಹರಣೆ ನಿಂದುಪಡ್ಡರಳಿಯಿಂದ ಇಟ್ಟಿ ಬಾಯಾಲಕೆ (2)
- ತರ್ಕೆ ಉಜ್ಜುತ್ತಿರುವ ಕೆನ್ನೆ (3)
- ಉತ್ತರಕ್ಕಿಯಿ ಮಾಡುವಾಗ ಧಿಲಸಿದ ಮೇಲು ಹೊಳೆ (4)
- ಒಕ್ಕಿಒಕ್ಕಿಧಿಮು (5)
- ಅವನ ಕೆಗ್ಗುತ್ತಣ (4)
- ವರ್ಕಾಲತ್ತು ನಡೆಸುವಾಗ ಬಂಬಿರುವ ಹೆಡ್ಡೆ (3)
- ಅಮೋನತ್ತು ಎಂದರೂ ಧಿಲಸಿಕೊಂಡಿರುವ ಮೂರಿನ ಇಜರಣ (2)
- ನೇತ್ತರು ಹಲಯಿಣಿಕೆ (5)

ಮೇಲಂದ ಕೆಕ್ಕೆ

- ನಾಮ ಧಿಲಸಿಕೊಂಡು ಮಾಡಿದ ಹೆನಲರುವ ಶಾಸ್ತ್ರ (5)
- ಉತ್ತರಕ್ಕೆ ಉಜ್ಜುತ್ತಿರುವ ಕೆನ್ನೆ (2)
- ರಾಯಾಲಿಯನ್ನು ಜಳಿಸಿದ್ದರೆ (3)
- ಇದೆನ್ನ? ರಾಯಾಲಿಯನ್ನು ಜಳಿಸಿದ್ದರೆ (4)
- ಉತ್ತರಕ್ಕಿಯಿ ಮಾಡುವಾಗ ತರ್ಕೆ ಇಟ್ಟಿ ಕೊಂಡಿರುವ ನಾಮಾನು (5)
- ಶೀಪನ ಬಿಜ ತತ್ತ್ವ ಇಟ್ಟೆ ಇಟ್ಟಿ ಬಂಬಿತಲ್ಲ? (4)
- ಕಾಂತಿಯ ಇವರಣಿದ್ದ (5)
- ಅಕ್ಕೆ ಉತ್ತರಕ್ಕಿಯಿ ಮಾಡುವಾಗ ತರ್ಕೆ ಇಟ್ಟಿ (3)
- ವಾನರರೆ ಬಂಬಿರುವ ಮನುಷ್ಯ (2)

(ಉತ್ತರಕ್ಕೆ 40ನೇ ಪ್ರೇರಣ ನೋಡಿ)

ಶೋಕದವರು

- ಪಾಣೀಶ್ ಗುಡಿ

ಶೋಕದವರನ್ನು ಅಧಾರ್ತ್ ಗಾತ್ರದಲ್ಲಿ ಮುಜಬಾತಾಗಿರುವವರನ್ನು ಕಂಡರೆ ನನಗೆ ಭಯ ಮತ್ತು ಹೆಮ್ಮೆ ಅವರ ನಡಿಗೆಯ ರಭಸಕ್ಕೇನಾದರೂ ಸಿಕ್ಕು ಸಣ್ಣಿಗಿರುವವರು ಕೆಳಗೆ ಬಿದ್ದರೆ ಎಂಬ ಕಾರಣಕ್ಕೆ ಭಯವಾದರೆ, ಅವರ ಬೃಹತ್ ಆಕಾರದಿಂದ ಸುತ್ತಲಿನ ಪರಿಸರಕ್ಕೊಂದು ಭವ್ಯಕಟೆ ತರುತ್ತಾರಲ್ಲ ಎಂಬ ಕಾರಣಕ್ಕೆ ಹೆಮ್ಮೆ! ಹೀಗೆ ಏಕಾಲದಲ್ಲಿ ನೋಡುಗರಲ್ಲಿ ಎರಡು ಭಾವನೆಗಳನ್ನು ಜಾಗೃತಗೊಳಿಸುವ ವಿಶಿಷ್ಟ ವ್ಯಕ್ತಿತ್ವ ಶೋಕದವರದ್ದು!

ಶೋಕದವರು ಎಲ್ಲಿ ಬಿಜಯಂಗ್ರೇದರೂ ಇವರಿಗೆ ಅಲ್ಲೊಂದು ಸೀಟು ಖಾಯಂ ಆಗಿ ಕಾದಿರಿಸಲ್ಪಟ್ಟಿರ್ಬುತ್ತದೆ ಅಥವಾ ಸಣ್ಣಿಗಿರುವವರನ್ನು ಎಬ್ಬಿಸಿಯಾದರೂ ಆ ಸೀಟನ್ನು ಅವರಿಗೆ ಕೊಡಿಸುತ್ತಾರೆ. ಜಬಾರ್ಗಿರುವ ಪೋಷಣಕುಗಳೂ ಸಣ್ಣಿಗಿರುವವರ ಸಹಾಯಕ್ಕೆ ಬರುವುದಿಲ್ಲ. ಅವೂ ಶೋಕದವರ ಮೃಯನ್ನು ಅಲಂಕರಿಸಲೆಂದೇ ಹಾತೋರೆಯುತ್ತವೆ. ಹಾಕಿಕೊಂಡ ದ್ರೇಸ್ಸು ಮೃತುಂಬಿಕೊಂಡಾಗಲೇ ಸೊಗಸಲ್ಲವೇ?

ಶೋಕದ ವಿಷಯ ಬಂದಾಗ ಶೋಕದ ವ್ಯಕ್ತಿತ್ವದವರು ಮತ್ತು ಶೋಕವಾಗಿ ಮಾತನಾಡುವವರು ಅವಶ್ಯ ನೆನಪಿಗೆ ಬರುತ್ತಾರೆ. ಅವರಿಗೂ ಸಮಾಜದಲ್ಲಿ ಬೆಲೆಯಿದೆಯಾದರೂ ಶೋಕದ ಮಾತಿಗೆ ಎಲ್ಲರೂ ತಲೆದೂಗುತ್ತಾರೆಂದು ಹೇಳಲು ಬರುವುದಿಲ್ಲ. ಅವರ ಮಾತನ್ನು ಎಲ್ಲರೂ ಮೆಚ್ಚುತ್ತಾರೆ. ಪರಂತು ಅದನ್ನು ಒಬ್ಬ ಅದರಂತೆ ನಡೆಯುವವರು ಕಡಿಮೆ. ಮಹಾಭಾರತದ ಉದ್ದಕ್ಷೂ ವಿಧುರ ಶೋಕದ ಮಾತುಗಳನ್ನು ಹೇಳುತ್ತಿಲೇ ಬಂದನಾದರೂ ಆತನ ಮಾತನ್ನು ಕೌರವನ ಆಸ್ವಾನದಲ್ಲಿ ಯಾರೂ ಕೇಳಲಿಲ್ಲ. ಬಹುಶಃ ವಿಧುರ ಸಣ್ಣಿಗ್ರಹಣನೋಣಿ! ಆದರೆ ಶೋಕದವರ ವಿಷಯ ಹಾಗಲ್ಲ. ಅವರ ಶೋಕಕ್ಕೆ ಹೆದರಿಯಾದರೂ ಅವರ ಮಾತಿಗೆ ತಲೆದೂಗುತ್ತಾರೆ ಅಥವಾ ತಲೆದೂಗಿದಂತೆ ಮಾಡುತ್ತಾರೆ. ಅವರ ದೇಹಭಾಷ್ಯ ಗ್ರಹಿ ಅಂಧರು!

ಹಾಗೆಂದು ಸಣ್ಣಿಗಿರುವವರು ಎಂದರೆ ಏನೂ ಸಪೋಣ್ಣ್ ಇಲ್ಲದವರು ಅಂದುಕೊಳ್ಳಬೇಡಿ. ಅನೆಯ ಶೋಕ ಆನೆಗಾದರೆ ಇರುವೆಯ ಶೋಕ ಇರುವೆಗೆ! ಸಣ್ಣಿಗಿರುವವರ ದೇಹ ಸಣ್ಣಿಗ್ರಹಣ ಅವರ ಬಾಯಿ ಸಣ್ಣಿರಬೇಕೆಂದೇನೂ ಇಲ್ಲ. ಕೆಲವೊಮ್ಮೆ ಅವರನ್ನು ನೋಡಿದೆ ಅವರ ಧ್ವನಿಯನ್ನಷ್ಟೇ ಕೇಳಿಸಿಕೊಂಡರೆ ಯಾರೋ ಭಜರಿ ಆಸಾಮಿಯ ಪ್ರಲಾಪವೇ ಇರಬೇಕು ಅಂದುಕೊಳ್ಳತ್ತೇವೆ. ಆದರೆ ವಾಸ್ತವವಾಗಿ ಅವರು ತದ್ವಿರುಧ್ವಾಗಿರುತ್ತಾರೆ. ಇವರ ಎದುರು ಪಾಟೆಯವರಂತೆ ಕಂಗೊಳಿಸುವ ದಪ್ಪಗಿನವರು ಅಧಾರ್ತ್ ಶೋಕದವರು ಬಾಯಿಬಿಡುವ ಅವಶ್ಯಕತೆಯೇ ಬಿಳಿಬುದಿಲ್ಲ. ಅವರ ಬಾಯಿಗೆ ಬದಲು ಕೈಯೇ ಮಾತಾಡಿತು ಎಂದು ಇತರರು ಮುಂಚಾಗ್ರತೆ ವಹಿಸುವುದರಿಂದ ಎಲ್ಲ ಹೋದರೂ ಅವರಿಗೆ ‘ಬಹುಪರಾಕ್’ ಕಟ್ಟಿಟ್ಟ ಬುತ್ತಿ!

ತೊಕದವರು ತೊಕದ ಮಾತನ್ನು ಆಡಬಾರದು ಎಂದೇನಿಲ್ಲ, ಅವರ ದೇಹದ ತೊಕಕ್ಕೆ ಸಮನಾಗಿ ಮಾತಿನ ತೊಕಪೂ ಸೇರಿದರೆ ಕೆಳಬೇಕೆ? ಹಾಲಿಗೆ ಜೇನು ಸೇರಿದಂತಾಗುತ್ತದೆ. ಭಿಮ ತನ್ನ ದೇಹದ ತೊಕಕ್ಕೆ ತಕ್ಕುದಾದ ಮಾತುಗಳನ್ನು ಮಹಾಭಾರತದಲ್ಲಿ ಅಲ್ಲಲ್ಲಿ ಆದಿತೋರಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾನೆ. ಕೆಲವೊಮ್ಮೆ ತನ್ನ ತೊಕದ ಮತ್ತು ನ್ಯಾಯಬದ್ಧವಾದ ಮಾತಿನಿಂದ ಅಣ್ಣ ಧರ್ಮಜಿನಿಗೆ ಸರಿಯಾದ ದಾರಿಯನ್ನೂ ತೋರಿಸಿದ್ದಾನೆ (ಕುರುಕ್ಕೇತ್ತದ ಯುದ್ಧ ಮುಗಿದಾಗ ಧರ್ಮರಾಜ ಮಂಕಾಗಿ ‘ನನಗೆ ಈ ರಾಜ್ಯ ಬೇಡ, ಕಾಡಿಗೆ ಹೋಗುತ್ತೇನೆ. ನೀವೇ ಆಳಿಕೊಂಡಿರಿ’ ಎಂದು ತಮ್ಮಂದಿರಿಗೆ ಹೇಳಿದಾಗ ಭಿಮ ‘ಕಾಡಿನಲ್ಲಿರುವುದರಿಂದ ಸ್ವರ್ಗ ಸಿಗುವ ಹಾಗಿದ್ದರೆ ಹುಲಿ, ಸಿಂಹ, ಆನಗಳೂ, ಪಕ್ಷಿಗಳೂ ಸ್ವರ್ಗಕ್ಕೆ ಹೋಗುತ್ತಿರಲಿಲ್ಲವೇ? ಮಾಡಬೇಕಾದ ಕರ್ತವ್ಯವನ್ನು ಬಿಟ್ಟುಹೋದರೆ ಜೀವನ ಸಾರ್ಥಕವಾಗುವುದಿಲ್ಲ. ಕರ್ತವ್ಯ ಎಷ್ಟೇ ಕಷ್ಟದಾಗಿರಲಿ, ಬೇಡವಾದುದಾಗಿರಲಿ ಅದನ್ನು ಮಾಡಿ ಮುಗಿಸಿದರೇನೇ ಜೀವನ ಸಾರ್ಥಕವಾದೀತು’ ಎಂದು ಹೇಳುತ್ತಾನೆ.)

‘ಸರಿಯಾಗಿ ತೊಕ ಮಾಡಪ್ಪ’, ‘ತೊಕದಲ್ಲಿ ಮೋಸವಿಲ್ಲ ತಾನೇ?’, ‘ತೊಕ ಗ್ಯಾರಂಟಿ ಸ್ವಾಮಿ’, ‘ತೊಕ ನೋಡಿ ದುಡ್ಡು ಕೊಡಿ’ - ತೊಕದ ಬಗೆ ವ್ಯಾಪಾರದಲ್ಲಿ ದಿನನಿತ್ಯ ಕೇಳಿಬರುವ ಮಾತುಗಳಿವು! ತೊಕದಲ್ಲಿ ವ್ಯಾಪಾರಿಗಳು ಎಲ್ಲಿ ಮೋಸ ಮಾಡುವರೋ ಎಂಬ ಕಳವಳಿ ಗ್ರಾಹಕರದಾದರೆ, ತೊಕದಲ್ಲಿ ತಾವೆಷ್ಟು ಪ್ರಮಾಣಿಕರು ಎಂದು ತೋರಿಸಿಕೊಡುವ ಪ್ರಯತ್ನ ವ್ಯಾಪಾರಸ್ಥರದು! ಗ್ರಾಹಕರು ಎಷ್ಟೇ ಎಚ್ಚರಿದಿದ್ದರೂ ಹಾಗೂ ತೊಕ ಮತ್ತು ಆಳತೆ ಇಲಾಖೆಯವರು ಏನೇ ಕಟ್ಟಿ ವಿಧಿಸಿದರೂ ವ್ಯಾಪಾರಸ್ಥರು ಕಣ್ಣಿಟ್ಟಿ ವಿದ್ಯೆಯಲ್ಲಿ ಪರಿಣಿತಿ ಪಡೆದವರಂತೆ ತೊಕದಲ್ಲಿ ತಾವೇನು ಮಾಡಬೇಕೋ ಅದನ್ನು ಮಾಡಿಯೇ ಕಳಿಸುತ್ತಾರೆ.

ತೊಕವಾಗಿರುವವರಿಗೆ ಒದಗಿ ಬರುವ ಒಂದು ತೊಂದರೆ ಎಂದರೆ ಬಹುಬೇಗ ಅವರ ಗಾತ್ರವನ್ನು ಅನುಸರಿಸಿ ಬರುವ ‘ಅಂಕಲ್’ ಎಂಬ ಅಭಿದಾನನಿ! ಈ ಅಕಾಲ ಪ್ರೌಢತ್ವ ಅನುಪೇಕ್ಷಿತವೇ ಹೌದು. ಅಂತೆಯೇ ಮಹಿಳೆಯರು ತೊಕಸ್ಥರಾಗಿ ‘ಅಂಟ್’ ಎಂದು ಕರೆಸಿಕೊಳ್ಳಲು ಸುತಾರಾಂ ಒಲ್ಲರು! ಅವರು ಯಾವಾಗಲೂ ಏಳುಮಲ್ಲಿಗೆ ತೊಕವನ್ನುಷ್ಟೇ ಇಷ್ಟಪಡುತ್ತಾರೆ. ತಮ್ಮ ತೊಕ ಯದ್ವಾತದ್ವಾತ ಆಗದಂತೆ ಮಾಡಲು ಪಾಪ ದಯಬ್ರಾ, ವಾಕಿಂಗ್, ಜಾಗಿಂಗ್‌ಗಳ ಮೊರೆಹೋಗುತ್ತಾರೆ. ಹೀಗೆ ತೊಕ ಇಳಿಸಿಕೊಳ್ಳಲು ಬಬ್ಬರು ಪರದಾಡಿದರೆ, ತೊಕ ಹೆಚ್ಚಿಸಿಕೊಳ್ಳಲು ಹೆಣಗುವವರೂ ಸಿಗುತ್ತಾರೆ. ಈ ಎರಡು ಗುಂಪಿನವರಿಗೂ ಅವರ ಇಷ್ಟಾರ್ಥ ಸಿದ್ಧಿಗಾಗಿ ಮಾರ್ಕೆಟ್‌ನಲ್ಲಿ ದಿನಕ್ಕೂಂದರಂತೆ ಬೆಷ್ಟಿಗಳೂ ಸಿಗುತ್ತವೆ. ಈ ಮದ್ದೆ ‘ಸಮತೊಕ’ವನ್ನು ಕಾಪಾಡಿಕೊಳ್ಳಲು ಸಾಹಸಪಡುವವರೂ ಇರುತ್ತಾರೆ. ಮಾತಿನಲ್ಲಿ ಮತ್ತು ಕೃತಿಯಲ್ಲಿ ತೊಕ ತಪ್ಪದಂತೆ ಜಾಗರೂಕರಾಗಿರುವುದೂ ಒಂದು ಕಳಿ. ‘ಮಾತು ಆಡಿದರೆ ಹೋಯಿತು ಮತ್ತು ಒಡಿದರೆ ಹೋಯಿತು’ ಎಂದು ತೊಕವಾಗಿ ಮಾತಾಡಬೇಕು ಎಂಬುದನ್ನು ಗಮನದಲ್ಲಿಪ್ಪುಕೊಂಡೇ ಹೇಳಿದ್ದಾರೆ. ಮಾತು ತೊಕ ಕಳೆದುಕೊಂಡರೆ ದೇಹದ ತೊಕ ಎಷ್ಟಿದ್ದರೂ ವ್ಯಾರ್ಥ! ಸಮತೊಕದ ಗಾತ್ರ, ಸಮತೊಕದ

ಮಾತ್ರದ ಜೊಗೆ ಸಮಶೀಲನ ಮಾತ್ರ ಸೇರಿದರೆ ಅಂಥ ಬಹುಕೆಗೆ ಸಮಾನವಾದುದು ಇನ್ನೇನು ಇರಲಿಕ್ಕೆ ಸಾಧ್ಯ?

ಇನ್ನು ‘ಅವರದು ಒಂದು ತೋಕ ಜಾಸ್ತಿ’ ಎಂಬ ಮಾತನ್ನೂ ನಾವು ಆಗಿಗೆ ಕೇಳುತ್ತಿರುತ್ತೇವೆ. ಅದು ದೇಹದ ಶೋಕವೂ ಆಗಿರಬಹುದು, ಮಾತಿನ ಶೋಕವೂ ಆಗಿರಬಹುದು, ಶ್ರೀಮಂತಿಕೆಯ ಶೋಕವೂ ಆಗಿರಬಹುದು. ಹಾಂ, ‘ಅವರ ಶೋಕ ಜಾಸ್ತಿ’ ಎಂಬ ಮಾತು ಹೊಗಳಿಕೆಯ ರೂಪವಾಗಿಯೂ ಬರಬಹುದು, ವ್ಯಂಗ್ಯಾರ್ಥದಲ್ಲಿಯೂ ಕಾಣಿಸಿಕೊಳ್ಳಬಹುದು.

ಹಿಂದೆ ಸಂಸಾರದಲ್ಲಿ ಅತ್ಯೇ, ಮಾವ, ಭಾವ, ಅತ್ಯಿಗೆ, ನಾಡಿನಿಯರು ತಮ್ಮ ‘ಶೋಕವನ್ನು ಒತನದಿಂದ ಕಾಪಾಡಿಕೊಂಡು ಬರುತ್ತಿದ್ದರು. ಸಂಸಾರದಲ್ಲಿ ಯಾವಾಗಲೂ ಇವರ ಶೋಕ ಜಾಸ್ತಿ ಅರ್ಥಾತ್ ಇವರ ಮಾತಿಗೆ ಬೆಲೆ ಜಾಸ್ತಿ ಇತ್ತು. ಈಗ ಬದಲಾದ ಸ್ನಿವೇಶದಲ್ಲಿ ಮದುವೆಯ ನಂತರ ಸಂಸಾರದಲ್ಲಿ ಮನೆ ತುಂಬಿಸಿಕೊಂಡ ಮದದಿಯೇ ಎಲ್ಲರ ಶೋಕವನ್ನೂ ತನ್ನಲ್ಲೇ ಆವಾಹನ ಮಾಡಿಕೊಳ್ಳುವುದರಿಂದ ಇತರರ ಶೋಕದ ಪ್ರಶ್ನೆಯೇ ಬರುವುದಿಲ್ಲ. ಅಂತೆಯೇ ಇಂದು ಎಲ್ಲ ಸಂಸಾರಗಳಲ್ಲಾ ಅಮ್ಮಾವು ಶೋಕವೇ ಜಾಸ್ತಿಯಾಗಿರುತ್ತದೆ ಅಂದರೆ ಅಮ್ಮಾವು ಮಾತಿಗೇ ಹೆಚ್ಚು ಮನ್ನಣಿ ಸಿಗುತ್ತದೆ. ಅತ್ಯೇಗಾಂದು ಕಾಲ ಸೋಸೆಗಾಂದು ಕಾಲ!

ಶೋಕದವರನ್ನು ಪ್ರಶ್ನಿ ಪುರಸ್ಕಾರಗಳು ಹುಡುಕಿಕೊಂಡು ಒಂದರೆ ಬಿರುದು ಬಾವಲಿಗಳು ಅಟಿಸಿಕೊಂಡು ಬರುತ್ತವೆ. ಅಮ್ಮೆ ಮಾತ್ರವಲ್ಲ, ಅವರ ಸುತ್ತ ಸದಾ ಗೆಳೆಯರು ಸುತ್ತುವರಿದಿರುತ್ತಾರೆ. ಜೈಣಕೂಟಗಳಿಗೆ ಮೇಲಿಂದ ಮೇಲೆ ಆಹ್ವಾನವಿರುತ್ತದೆ. ಇಲ್ಲಿ ಉಲ್ಲೇಖಿಸಿರುವ ‘ಶೋಕ’ ಎಂದರೆ ಆಯಾ ವ್ಯಕ್ತಿಗಳು ಆಯಾ ಕಾಲದಲ್ಲಿ ಹೊಂದಿದ ಚಲಾವಣೆಯ ಮಹತ್ವ! ಒಬ್ಬರು ಚಲಾವಣೆಯಲ್ಲಿದ್ದಾಗ ಏನೆಲ್ಲವೂ ಅವರನ್ನು ಹುಡುಕಿಕೊಂಡು ಬರುವುದು ನ್ಯಾಯವೇ ಅಲ್ಲವೇ ಮತ್ತೆ? ‘ಶೋಕವಾಗಿದ್ದಾರೆ’ ಎಂದರೆ ಎಲ್ಲ ಕಡೆ ಅವರ ಮಾತು ನಡೆಯುತ್ತದೆ ಎಂದೇ ಅರ್ಥ!

ಹಾಗೆ ನೋಡಿದರೆ, ಶೋಕವಾಗಿರುವವರಿಗೆ ಪಾಪ ಯಾರನ್ನೂ ಹೆದರಿಸುವ ಇರಾದೆ ಇರುವುದಿಲ್ಲ. ಅವರ ಪೂರ್ವನಾಲಿಟಯೇ ನೋಡುವವರಿಗೆ ಅವರ ಬಗ್ಗೆ ಭಯು-ಭಕ್ತಿ ಮೂಡುವಂತೆ ಮಾಡುತ್ತದೆ (ಇದರಲ್ಲಿ ಭಯದ್ದೇ ಒಂದು ಶೋಕ ಜಾಸ್ತಿ ಅನ್ನಿ). ಅವರ ಉಪಸ್ಥಿತಿಯೇ ಸ್ನಿವೇಶಕ್ಕೆ ಭೂಷಣಪೂರ್ಯವಾಗಿರುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಶೋಕವಾಗಿರುವ ನಮ್ಮ ಮಂತ್ರಿಮಹೋದಯರನ್ನೇ ನೋಡುಹುದು. ಶೋಕವಾಗಿದ್ದರೇನೇ ಅವರ ಮಂತ್ರಿಗಿರಿಗೊಂದು ಬೆಲೆ. ಶೋಕವಾಗಿದ್ದರೇನೇ ಅವರನ್ನು ‘ಮಂತ್ರಿಗಳು’ ಎನ್ನಷ್ಟುದು. ಶೋಕವಾಗಿಲ್ಲದ ಅರ್ಥಾತ್ ಬೃಹತ್ ಆಕೃತಿಯನ್ನು ಹೊಂದಿಲ್ಲದ ಮಂತ್ರಿಗಳನ್ನು ಕಲ್ಪಿಸಿಕೊಳ್ಳುವುದೂ ನಮಗೆ ಅಸಾಧ್ಯ. ಹೀಗೆ ಶೋಕದ ಯಶಸ್ವಿನ ಗಾಥೆ ಸಾಮಾನ್ಯರಿಂದ ಹಿಡಿದು ಮಂತ್ರಿಮಹೋದಯರವರೆಗೂ ವ್ಯಾಪಿಸಿರುವುದರಿಂದಲೇ ‘ಶೋಕದವರು’ ಅಂದು, ಇಂದು, ಎಂದೂ ಪ್ರಸ್ತುತರಾಗಿ ಪ್ರಸಿದ್ಧರಾಗಿದ್ದಾರೆ!



ಎಲ್ಲಿಂದಲೋ ಬಂದವರು.....

- ಎಚ್. ಗೋಪಾಲಕೃಷ್ಣ

ಸುಮಾರು ಸಲ ನೀವು ನೋಡಿರುತ್ತಿರಿ - ಈ ಪರಿಸರಕ್ಕೇ ಆಗಲೀ ಈ ನೆಲಕ್ಕೇ ಆಗಲೀ ಅಥವಾ ಬಂದೇ ಬಂದು ಸ್ವಲ್ಪ ಪೂ ಸಂಬಂಧವೇ ಇಲ್ಲದವರು ಅದು ಹೇಗೆ ಇಲ್ಲಿನವರೇ ಆಗಿಹೋಗುತ್ತಾರೆ ಎನ್ನುವ ಸಂಗತಿಯನ್ನು....

ನಿಮಗೆ ಈಗ ಇಂಥಂತಹ ಬಂದು ಪ್ರಸಂಗವನ್ನು ವಿವರಿಸಲು ಹೊರಟಿದ್ದನೆ.

ನಿಮಗೆ ನಮ್ಮ ಲೋಕಾಲಿಟಿಯ ವಿಷಯ ಮೊದಲು ಹೇಳಬೇಕು. ಇಲ್ಲಿ ನಮ್ಮ ಭಾಷೆ ಮಾತನಾಡುವವರಿಗಿಂತಲೂ ಬೇರೆ ಭಾಷೆ ಮಾತನಾಡುವ ಜನರೇ ಹೆಚ್ಚು ಅದರಿಂದ ಇಲ್ಲಿನ ಮೂಲ ಭಾಷಿಗರು ಅವರ ಭಾಷೆಯನ್ನು ಮರೆತು ಏಕ್ಕು ಎಲ್ಲ ಭಾಷೆಯಲ್ಲಿ ಪಾರಂಗತರು ಅಂತಲೇ ಹೇಳಬೇಕು. ಅದರಲ್ಲಿ ಯಾವುದೇ ಮನಗೆ ಯಾರೇ ಬಂದರೂ ಮೊದಲು ಹೋಗಿ ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ಅವರೊಂದಿಗೆ ಸ್ನೇಹ ಬೆಳೆಸುವ ಚರ್ಚಲ್ ಇಲ್ಲಿನ ಮೂಲನಿವಾಸಿಗಳಿಗೆ. ಅದರಿಂದ ಯಾರೇ ಹೊಸಬರು ಬರಲಿ ಅವರಿಗೆ ಮೊಟ್ಟಮೊದಲಿಗೆ ಪರಿಚಯವಾಗುವವರು ಇಲ್ಲಿ ಲೋಕಲ್ಲಿನವರೇ. ಹಾಗೂ ಅವರವರ ಭಾಷೆಯನ್ನು ಅಚ್ಚುಕೆಟ್ಟಾಗಿ ಕಲಿತು ಮಾತುಕತೆ ನಡೆಸುವವರೂ ಸಹ ಇವರೇ.

ಇನ್ನೊಂದು ತಮಾಷೆ ಅಂದರೆ ಯಾವುದೇ ಸಮಸ್ಯೆಗಳು ಇರಲಿ - ನಾಗರಿಕವಾದದ್ವೀ ಅಥವಾ ವೈಯಕ್ತಿಕ ಅನಿಸಿಕೊಂಡಿದ್ದೋ ಅದರೂ ಅದರ ಪರಿಹಾರಕ್ಕೆ ಮೊದಲು ನುಗ್ಗಾ ಇರೋರೂ ಸಹಾ ಈ ಹೊಸಾ ಜನರೇ ! ಸುಮಾರು ಸಲ ಈ ವೈಪರೀತ್ಯ ನೋಡಿ ನಾನು ಆಶ್ಚರ್ಯ ಹೆಚ್ಚೊಂದೂ ಉಂಟು . ಕರೆಂಟು ಇಲ್ಲಿ ಅಂದರೆ ಮೊದಲು ದೂರು ಕೊಡೋರು ಇವರು, ನಲ್ಲಿಲೇ ನೀರು ಬಂದಿಲ್ಲ ಅಂದರೆ ಮೊದಲು ದೂರು ನೀಡೋರು ಇವರು, ಏರಿಯಾಕ್ಕೆ ಬಸ್ಸು ಸರಿಯಾಗಿ ಬರ್ತಿಲ್ಲ ಅಂದರೆ ದೂರು ಕೊಡೋದು ಇವರು, . . . ಲೈಟು ಕಂಬದಲ್ಲಿ ದೀಪ ಹತ್ತಿಲ್ಲ ಅಂದರೂ ಇವರೇ ಮೊದಲು ದೂರು ನೀಡೋರು. . . . ಹೀಗೆ ನನಗೆ ಈ ಹೊಸಾ ಜನ ಒಂದು ರೀತಿಯಲ್ಲಿ ಅಥವಾ ಮಾಡಿಕೊಳ್ಳಲು ಆಗದವರು ಅಂತ ಅನಿಸಲು ತುರುವಾಗಿಬಿಟ್ಟಿರು.

ಮೊನ್ನೆ ಇದೇ ಸಂಗತಿಯನ್ನು ನಮ್ಮ ಕಾಲೇಜು ದಿನಗಳ ಸಹಪಾಠಿ ಒಬ್ಬರ ಹತ್ತಿರ ಚರ್ಚಿಸುತ್ತಾ ಕುಳಿತಿದ್ದೆ. ಈ ಸಹಪಾಠಿ ದೇಶ-ವಿದೇಶ ಸುತ್ತಿ ಬಂದಿರೋನು ಮತ್ತು ಸಮಾಜಶಾಸ್ತ್ರನ್ನು ತುಂಬಾ ಆಳವಾಗಿ ಅಭ್ಯಾಸ ಮಾಡಿರೋನು. ವಿದೇಶದಲ್ಲಿ ಯಾವುದೋ ಹೆಸರುವಾಸಿ ಯೂನಿವರ್ಸಿಟಿಯಲ್ಲಿ ಕೆಲಸ ಮಾಡಿ ಇದೇ ಈಗ ನಿವೃತ್ತನಾಗಿರೋನು. ನಮ್ಮ ದೇಶ ನಮ್ಮ ಜನ ಅಂದರೆ ತುಂಬಾ ಪ್ರತಿ ಇಟ್ಟಕೊಂಡಿರೋ ಮನುಷ್ಯ ಮತ್ತು ಅವೆಲ್ಲಕೆಂತಾ ಹೆಚ್ಚಾಗಿ ನಮ್ಮ ಬಗ್ಗೆ ಒಂದು ರೀತಿಯ ಅಭಿಮಾನ ಅವನಿಗೆ. ಅಭಿಮಾನ ಯಾಕೆ ಅಂದರೆ ನಮ್ಮ ತಾಳ್ಳೆ ಮತ್ತು ನಮ್ಮ ಸಹಿಸಿಕೊಳ್ಳುವ ಮನೋಧರ್ಮ!

ನಮ್ಮ ತಾಳೈ ಬಗ್ಗೆ ಅವರು ಹೀಗೆ ಹೇಳೋದು ಉಂಟು-ಅಲ್ಲಯ್ದು ಎರಡು ಗಂಟೆ ಮೂರು ಗಂಟೆ ಬಸ್ಸು ಬರಲಿಲ್ಲ ಅಂದರೆ ಏನೂ ಯೋಚನೆನೇ ಇಲ್ಲದೆ ಬಸ್ ಸ್ವಾಪಿನಲ್ಲಿ ಕೊತು ಬಸ್ಸಿಗೆ ಕಾಯ್ದಿರಲ್ಲಾ ಅದು ಹೇಗ್ನಯ್ಯಾ ಇದು ಸಾಧ್ಯ ? ಅಂತ ಉರಿಗೆ ಬಂದ ಹೊಸಕರಲ್ಲಿ ಕೇಳಿದ್ದು

ಕಾಯದೇ ಇನ್ನೇನು ಮಾಡಬೇಕು ಅಂದಿದ್ದು

ಅಲ್ಲಾ ಬೇರೆ ಏನೋ ವ್ಯವಸ್ಥೆ ಮಾಡಿಕೊಂಡು ಮನೆ ಸೇಕೋಂಬಾರದೇ ? ಅಂತ ಕೇಳಿದ್ದು

ಬೇರೆ ಏನೋ ವ್ಯವಸ್ಥೆ ಅಂದರೆ ಕಾರು ರಿಕ್ವು ಮಾಡಿಕೊಳ್ಳೋದು-ಅದಕ್ಕೆಲ್ಲಾ ನಮ್ಮ ಹತ್ತಿರ ಕಾಸಿರೋಲ್ಲ.... ಅಂತ ಇರೋ ಸಂಗತಿಯನ್ನು ನಾವು ಬಡವರು ಅನ್ನೋದನ್ನು ನಾಚಿಕೆ ಇಲ್ಲದೆ ವಿವರಿಸಿದ್ದು

ಅಲ್ಲಾ ಸಮಯಕ್ಕೆ ಬರಬೇಕಾದ ಬಸ್ಸು ಬರಲಿಲ್ಲ ಅಂದರೆ ಬೇರೆ ಬಸ್ಸು ಹಾಕು ಅಂತ ಕೇಳೋದೂ ತಾನೇ....

ಕೇಳೈವಷ್ಟು ಆದಾಗ ಅಂದರೆ ಬೇರೆ ಬಸ್ಸು ಇದ್ದಾಗ ಅವರೂ ಹಾಕ್ತಾರೆ, ಬಸ್ಸೇ ಇಲ್ಲಾಂದರೆ ಅವರು ತಾನೇ ಏನಾಡ್ತಾರೆ...? ಅಂತ ಪ್ರಶ್ನೆಹಾಕಿದ್ದು

ಅವರ ಸಮಸ್ಯೆನೂ ನಿಂದೇ ಕಲ್ಪಿಸಿಕೊಂಡುಬಿಡ್ಡಿರಾ , ಅದರಿಂದಲೇನೇ ಎಲ್ಲರೂ ಹೀಗಿತ್ತಿರಾ.... ಅಂತ ಒಂದು ರೀತಿ ರೇಗಿದ್ದು

ಎಳಸುಮುಂಡೆದು ಅದಕ್ಕೇ ಹೀಗೆ ಮಾತಾಡುತ್ತೇ ಅಂತ ಸಮಾಧಾನ ಪಟ್ಟಕೊಂಡಿದ್ದೆ ಅದೇ ಮನುಷ್ಯನ ಹತ್ತಿರ ಈಗ ಮಾತನಾಡುತ್ತಾ ಸಾಮಾಜಿಕ ಸಮಸ್ಯೆಯನ್ನ ಚರ್ಚಿಸುತ್ತಿದ್ದೇನೇ!

ಯಾವುದಾದರೂ ಏರಿಯಾದಲ್ಲಿ ಹೊಸದಾಗಿ ಬಂದಿರೋರೇ ಸಮಸ್ಯೆಗೆ ಪರಿಹಾರ ಮಾಡುಕೊಂಡಿಕ್ಕೆ ಮುಂದಾಗಿತಾರಲ್ಲಾ.... ಇದರ ಹಿಂದಿನ ಸೀಕ್ರೆಟ್ ಏನು ಅಂದೆ.

ಯಾವುದಾದರೂ ಒಂದು ಸಮಸ್ಯೆ ನೆನೆಸಿಕೋ ಮತ್ತು ಅದನ್ನ ಹೇಳು - ಆಗ ಅದರ ಹಿಂದಿನ ಶರ್ಕ ಅರೀಬಹುದು ಅಂದ ಗಳಿಯ.

ನೋಡು ನಮ್ಮ ಏರಿಯಾಕ್ಕೆ ಕಾವೇರಿ ನೀರು ಬರೋದು, ವಾರಕ್ಕೆ ಮೂರು ದಿವಸ ಬಿಡಬೇಕು ಅಂತ ರೂಢಿ ಇರೋದು, ಮಾಮೂಲಾಗಿ ಮೂರು ದಿವಸಕ್ಕೆ ಒಂದು ಸಲ ನೀರು ಬರುತ್ತೇ. ಆದರೆ ಕೆಲವು ಸಲ ನಾಲ್ಕು, ಇದು ದಿವಸ ಆದರೂ ನೀರು ಬರೋಲ್ಲ ನಾವು ಮೊದಲು ಮೊದಲು ಬಂದು ಇಲ್ಲಿ ಸೇರಿಕೊಂಡಿದ್ದೇವಲ್ಲಾ ಅವರು ಸುಮ್ಮನೇನೇ ಇತ್ತೀವಿ, ಸಮಸ್ಯೆ ಅಷ್ಟು ಗಂಭೀರ ಅಲ್ಲ ಅಂತ, ಆದರೆ ಈಗ ಏರಡು ಮೂರು ವರ್ಷ ಹಿಂದೆ ಬಂದು ಇಲ್ಲಿ ಸೇರಿಕೊಂಡಿತಾರಲ್ಲಾ ಅವರೇ ಗಲಾಟೆ ಎಷ್ಟಿಸ್ತಾರೆ - ನೀರು ಬಿಟ್ಟಿಲ್ಲ ಸರಿಯಾಗಿ ಬಿಡೋಲ್ಲು ಮೋಸ ಮಾಡ್ತಾರೆ ಅಂತಲ್ಲಾ....

ನನ್ನ ಸಮಾಜಶಾಸ್ತ್ರ ಗಳಿಯ ನಕ್ಕ. ಇದು ಒಂದೇ ಕೆಂಪೋ ಬೇರೇನೂ ಇದೆಯೋ ಅಂದ.....

ಬೇರೇನೂ ಇದೆ. ಇವೆಲ್ಲವೂ ಹೆಚ್ಚು ಕಮ್ಮಿ ಇದೆ ತರಹದವೇ. ಎಲ್ಲಾ ಸಮಸ್ಯೆಗಳಲ್ಲಾ ಮುಂದು ನಿಯತ ಜಗತ್ ಕಾಯೋರೇ ಅವರು. ಅದರಿಂದ ಏನಾಗಿದೆ ಅಂದರೆ ನಾವು ಕೆಲಸಕ್ಕೆ

ಬರದೋರು, ನಮ್ಮ ಹಕ್ಕಿಗಾಗಿ ಹೋರಾಟ ನಡೆಸುವೇ ಇರೋರು, ಯಾರು ಬಾರಿಸಿದರೂ ಬಾರಿಸಿಕೊಂಡು ತೆಪ್ಪ ಗಿರೋರು ಅನ್ನೋ ಭಾವನೆ ಬೇರು ಬಿಡ್ಡು ಇದೆ ಅನ್ನತ್ವ.....

ನನ್ನ ಸಮಾಜಶಾಸ್ತ್ರ ಗಳಿಯ ಈ ಬಾರಿ ಸ್ವಲ್ಪ ಜೋರಾಗೇ ನಕ್ಕ.

ನಗೋಂತಹ ವಿಷಯ ಅಲ್ಲ ಇದು, ನಗೋದಿಕ್ಕೆ ಏನಿದೆ ಇದರಲ್ಲಿ ? ಅಂತ ಸಿದುಕಿದೆ. ಹಳೇ ಗಳಿಯ ಅಲ್ಲವೇ ಅದರಿಂದ ಸಿದುಕಬಹುದು.

ಇದೋಂದು ಸೈಕಾಲಜಿ ಕಣಯ್ಯಾ, ಯಾರೇ ಹೊಸದಾಗಿ ಬಂದು ಜಾಗಕ್ಕೆ ಹೋಗ್ನಾರೆ ಅಂತ ಇಟ್ಟೋ. ಹೋದರೆ ಅಲ್ಲಿನ ಸಮಸ್ಯೆ ನೋಡ್ತಾರೆ. ಸಮಸ್ಯೆ ಇವರಿಗೆ ಹೊಸದಾಗಿ ಕಾಣುತ್ತೆ. ಅಲ್ಲಿರೋರು ಅದರ ಬಗ್ಗೆ ಏನೂ ಮಾಡಿಲ್ಲ ಅಂತ ಅಂದುಕೊಂಡು ಬಿಡ್ಡಾರೆ. ಸರಿ ಇವರ ಐಡಿಯಾಗಳನ್ನು ಮಿಕ್ಕವರ ಮೇಲೆ ಹಾಕೋದೋ ಅಥವಾ ಹೋರಾಟ ನಡೆಸೋದೋ ಶುರು ಹಚ್ಚೋತಾರೆ

ಅಪ್ಪರಲ್ಲಿ ಅಲ್ಲಿನ ಹಳಬರು ಅಂದರೆ ನಿನ್ನಂಧೋರು ಇತೀರಲ್ಲಾ ನಿವೇನು ಮಾಡಿತೀರೀ ಗೊತ್ತು - ಅವನು ಹೊಸದಾಗಿ ಬಂದೋನು, ಅದೇನೇನು ಪ್ರಯೋಗ ಮಾಡ್ತಾನೋ ಅದನ್ನೆಲ್ಲಾ ಮುಗಿಸಿ ಕೂತಿತೀರಿ, ಹೊಸದಾಗಿ ಬಂದೋನು ಗೋಣ ಒಗೀತೀನಿ ಅಂದರೆ ಒಗೀಲಿ ಅವನಿಗೂ ಗೊತ್ತಾಗಲಿ ಅಂತ ಅವನಿಗೆ ಹಿಂದೆ ಆಗಿರೋ ಕರೆ ಹೇಳೋಲ್ಲ....

ಸರೀ ತಾನೇ ನಾನು ಹೇಳುರೋದೂ ಅಂದ.

ಹೌದು ಅಂತ ತಲೆ ಆಡಿಸಿದೆ.

ಯಾವುದೇ ಹಳೇ ಸಮಸ್ಯೆ ತಗೋ - ನಿವೇನು ಜಗತ್ ಕಾದಿಲ್ಲಾ ದೂರು ಕೊಟ್ಟಿಲ್ಲವಾ - ಎಲ್ಲಾ ಮಾಡಿದ್ದೀರಿ. ಇರೋ ಪರಿಹಾರ ಏನು ಅಂತಲೂ ತಿಳಕೊಂಡಿತೀರಿ. ಪರಿಹಾರ ಒದಗಿಸೋಡಿಕ್ಕೆ ಸಂಬಂಧ ಪಟ್ಟಿರೋರಿಗೆ ಈಗ ಸದ್ಯಕ್ಕೆ ಆಗ್ನಿಲ್ ಅಂತಲೂ ನಿಮಗೆ ಗೊತ್ತಿದೆ, ಅದರಿಂದ ಸುಮ್ಮೆ ಇತೀರಿ ಆದರೆ ಹೊಸದಾಗಿ ಬಂದಿರೋನಿಗೆ ಇದು ಗೊತ್ತಿಲ್ಲವಲ್ಲಾ? ಅದಕ್ಕೇ ಅವನು ಹಾರಾಡ್ತಾನೆ, ಕಿರುಚುತ್ತಾನೆ, ಬೋಂಬಡ ಬಚಾಯಿಸ್ತಾನೆ. ಅಪರೂಪಕ್ಕೆ ಒಂದೋಂದು ಸಲ ವಿಜಯೀನೂ ಆಗಿಬಿಡ್ಡಾನೆ.. ಹೌದಾ ?

ತಲೆ ಆಡಿಸಿದೆ, ಆಡಿಸಲೇ ಬೇಕಿತ್ತು.

ಆದರೆ ಅದೇ ನೋಡು, ಅದೇ ಮನುಷ್ಯ ನಿಮ್ಮ ವಿರಿಯಾದಲ್ಲೇ ಬಿದಾರು ವರ್ಷ ಇದ್ದುಬಿಡಲಿ, ಆಮೇಲೆ ಅವನದ್ದೇನೂ ಕಂಪ್ಯೂಟೇಂಟ್ ಇರುಲ್ಲ ಅವನೂ ನಿಮ್ಮ ಹಾಗೇ ಆಗಿಬಿಡ್ಡಾನೆ. ನೂರರಲ್ಲಿ ಅಲ್ಲ ಸಾವಿರದಲ್ಲಿ ಒಬ್ಬ....

ಇದಕ್ಕೂ ತಲೆ ಆಡಿಸಿದೆ.

ಹಾಗೆ ನೋಡಿದರೆ ನಾವೆಲ್ಲರೂ ಎಲ್ಲಿಂದಲೋ ಬಂದವರೇ ಅಲ್ಲವಾ ? ನಮಗೆ ಯಾರಿಗೆ ಇದೇ ಸ್ವಯಂ ಹೇಳಿಕೊಳ್ಳುವ ಹಕ್ಕಿದೆ ?

ಸರಿ ಅಲ್ಲವಾ.....?



ನಿಮ್ಮ ನಿಮ್ಮ ಕೆಲಸ

- ಹಾ.ಮೃ. ಸೋರಿ

“ನಿಮ್ಮ ನಿಮ್ಮ ಕೆಲಸ ನೀವು ನೀವೇ ಮಾಡಿಕೊಂಡು ಬಿಟ್ಟೆ ಸರಾಗ ಅಲ್ಲವೇ ರಂಗಣ್ಣ?” ಎಂದೆ ನಾನು.

“ಹೌದು, ಹೌದು, ಹೊಲ, ಗಡ್ಡೆ ತೋಟ, ಎಲ್ಲಾ ಕಡೆ ಕಳೆ ಕೆಳೆಯೋದು, ಕುಂಟೆ ಹೊಡಯೋದು, ನೀರು ಹಾಯಿಸೋದು, ಬೀಜ ಬಿತ್ತೋದು, ಪ್ರೇರು ಕಟಾವು ಎಲ್ಲಾ ಕೆಲಸ ನಾವು ನಾವೇ ಮಾಡಿಕೊಂಡರೆ ನಮಗೇ ಒಳ್ಳೆಯು” ಎಂದ ಅಲ್ಲೇ ಇದ್ದ ರಂಗೇಗೂಡ.

**ಕಾಸ್ತೇ ಕಾರಲ್ಲಿ ಅದನ್ನು
ಸಾಗಿಸುವವರಿಗೆ
ನಿಜವಾಗಬೂ ಕಾರಿ
ಬೇಕು ಕಾಸ ಸಾಗಿಸುವ
ಹೂಸ ವಿಧಾನ ಹೀಗೂ
ಇರಬಹುದೇ**

“ಮನೆ ಕೆಲಸಗಳೂ ಅಪ್ಪೆ, ಮನೆ ಕಸ ಗುಡಿಸೋದು, ಸಾರಿಸೋದು, ಮುಸುರಿ ತಿಕ್ಕೋದು, ಕುಟ್ಟೋದು, ಬಿಂಸೋದು, ಬಟ್ಟೆ ಒಗೆಯೋದು ಎಲ್ಲಾ ನಾವು ನಾವೇ ಮಾಡಿಕೊಂಡೆ ಅನುಕೂಲ. ಬೇರೆ ಆಳುಕಾಳುಗಳಿಗೆ ಕಾಯೋ ಗೋಚರಲ್ಲಿ ನಮಗೂ ಆರೋಗ್ಯದ ಜೊತೆ ಉಳಿತಾಯದ ಲಾಭ” ಎಂದಳು ಪ್ರೇಮ.

“ಹಲ್ಲಿ ಕಡೆ ನಾವಂತು ಮನೆ ಕಸಗುಡಿಸಿ, ತರಕಾರಿ ಸಿಪ್ಪೆ ದನಕರುಗಳಿಗೆ ಹಾಕಿ, ಕಸಾನ ತಗ್ಲಾಂಡು ಹೋಗಿ ಹಲ್ಲಿ ಆಚೆ ಗುಂಡಿಗೆ ಹಾಕಿ ಗೊಬ್ಬರ ಮಾಡಿಕೊಂಡು ಬಿಡ್ಡಿಲಿ” ಎಂದ ಸುಭಣ್ಣಿ.

“ಅಲ್ಲವೇ ಮತ್ತೆ, ಉಂಡಾಚೆ ನಾವು ನಾವೇ ಕಸ ತಗ್ಲಾಂಡು ಹೋಗಿ ಹಾಕೋಂದಿನ ನಮ್ಮ ಉಂಡಾರು ನಗರಕ್ಕಿಂತ ಕ್ಲಿನಾಗಿದೆ. ನಗರದಲ್ಲಿ ನೋಡಿ, ದಿನಾಗಲು 15,000 ಟನ್ ಕಸ ಶೇವಿರ ಆಗ್ನ್ಯ ತಿಪ್ಪೆಗುಂಡಿ ಆಗಿದೆಯಂತೆ. ಸಿಟೀಲಿ ಮೂಗಿನ ಹೆಳ್ಳಿ ಹರಿದು ಹೋಗೋ ಹಾಗೆ ಗಿಬ್ರ ಹೊಡಿತೆದೆಯಂತೆ. ಆರೋಗ್ಯ ಸಮಸ್ಯೆ ಉಳಿಣಿ” ಎಂದ ರಂಗಣ್ಣ.

“ಅದಕ್ಕೇ, ನಗರದೋರಿಗೆ ಏನಾರ ಒಳ್ಳಿ ಪರಿಹಾರ ಉಪಾಯ ಹೇಳಣಾ”

“ಭೋ ಸುಲಭ ಕಣ್ಣಿ ಅವರವರ ಮನೆ ಕಸಗುಡಿಸಿ ನಗರದ ಆಚೆ ಅವರೇ ಪ್ರತಿಯೊಬ್ಬರೂ ತಗ್ಲಾಂಡು ಹೋಗಿ ಸುರಿದ್ದಾಯ್ತು ಕಣ್ಣಿ ಉದಾಹರಣೆಗೆ ಬಸವನ ಗುಡಿಯೋರು ದೇವನ ಹಲ್ಲಿ ಆಚೆ ಕಸ ಸುರಿಯೋದು, ಯಶವಂತಪುರದೋರು ಎಲೆಕ್ಟ್ರಾನಿಕ್ ಸಿಟಿ ಆಚೆ ತಗ್ಲಾಂಡು ಹೋಗಿ ಸುರಿಯೋದು...”

“ಲೇ ಲೇ ಲೇ... ಅದರ ಖಚಿತವೆಚ್ಚಿ ಏನಾಯ್ತೇದೋ... ಹಹಹಹಹಹಾ!” ಎಂದು ನಕ್ಕ ತಿಪ್ಪಣಿ.



ಒಬಾಮ ಮತ್ತು ಕ್ಯಾರೆಟ್ ಹಲ್ವ

- ಅನಂದ

“ನ್ಯೂಯಾರ್ಕನಲ್ಲಿದೀರಂತೆ ವಾಷಿಂಗ್ಟನ್‌ಗೆ ಯಾವಾಗ ಬ್ರಿಎರ್? ಬಂದಾಗ ವೈಟ್ ಹೌಸ್‌ಗೆ ಬರೋದು ಮರಿಬೇಡಿ.”

ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ದ್ವಾರಿ. ನನಗೇ ಪ್ರೋನ್ ಮಾಡಿದ್ದರು. ಅದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು ನ್ಯೂಯಾರ್ಕನಲ್ಲಿರೋದು?

“ಓ ಡೋಂಟ್ ಬಾದರ್, ಸಿಕ್ರೆಟ್ ಸವೀಎಸ್‌ ನನಗೆ ಎಲ್ಲ ವಿಷಯ ತಿಳಿಸುತ್ತೇ. ಹಾಗಾಗಿ ಗೊತ್ತಾಯ್ತು” ಅಮೆರಿಕದ ಅಧ್ಯಕ್ಷರು ವಿವರಿಸಿದರು.

ಅಂದರೆ ನನ್ನನ್ನು ಸಿಇಎ ಬೇಹುಗಾರರು ಗಮನಿಸಿದ್ದಾರೆ. ಅದರೆ ನನಗೆ ಗೊತ್ತೇ ಆಗಲಿಲ್ಲ ಹೌ ವಂಡರ್ಪುಲ್!

ವೈಟ್ ಹೌಸ್‌ನಲ್ಲಿ
ಕ್ಯಾರೆಟ್ ಹಲ್ವ ತಿನಿಷ್ಟಹುದು
ಎಂದರೆ ಬಾಯಿಯಲ್ಲಿ
ನೀರೂರದೆ?

“ಅದರೆ ಸರ್ ನೀವು ತುಂಬ ಬ್ಯಾಸಿ ಇರ್ತಿರಿ. ಸುಮ್ಮನೆ ನಿಮಗೇಕೆ ನಾನು ಬಂದು ತೊಂದರೆ ಕೊಡಲಿ?” ಎಂದು ಉತ್ತರಿಸಿದೆ.

“ಡೋಂಟ್ ಬಿ ಸೋ ಫಾರ್ಮ್‌ಲ್. ನೀವು ಬಂದರೆ ನನಗೆ ಖಾಸಿ. ನೀವು ನ್ಯೂಯಾರ್ಕನಿಂದ ಹೊರಟಾಗ ನನಗೆ ಮೆಸೇಜ್ ಮಾಡಿ” ಎಂದು ನಂಬರ್ ಕೊಟ್ಟರು.

(ಸಾರಿ ಅದು ಅವರ ಪ್ರಸಾರದಲ್ಲಿ ನಂಬರ್. ಇಲ್ಲಿ ಕೊಡಲಾಗದು).

“ಬೇಡ ಬಿಡಿ ಸರ್. ನೀವೀಗ ಸಿರಿಯಾ-ಇರಾಕ್ ಮುಂತಾದ ವಿಷಯದಲ್ಲಿ ಬ್ಯಾಸಿ. ವಿಷಿಟರ್ ತರಹ ನಾನು ನಿಮ್ಮ ಮನೆನ ಅಂದರೆ ವೈಟ್ ಹೌಸ್‌ನ ದೂರದಿಂದಲೇ ನೋಡಿ ಹೋಗ್ರಿನಿ...” ಎಂದು ಹೇಳುತ್ತಿದ್ದೆ ಆಗ ಅವರು ನನ್ನನ್ನು ಮಧ್ಯಕ್ಕೇ ತಡೆದು ನೋ..ನೋ.. ಅದು ಇದ್ದದ್ದೇ. ಅದರ ಪಾಡಿಗೆ ಅದು. ನೀವು ಬನ್ನಿ ಅಂದಹಾಗ ನಿಮಗೆ ಹಾಗಲಕಾಯಿ ಗೊಜ್ಜು ಅಂದರೆ ಇಷ್ಟೆ ಎಂದು ತಿಳಿತು... ಎಂದರು.

“ಅದರೆ ಸರ್ ಅದು ನಿಮಗೆ ಹೇಗೆ ತಿಳಿತು...”

“ಸಿಕ್ರೆಟ್ ಸವೀಎಸ್”

ಹೌದಲ್ಲಿ ಲಾಡನ್‌ನನ್ನೇ ಮಡುಕಿದ ಸಿಕ್ರೆಟ್ ಸವೀಎಸ್‌ಗೆ ನನ್ನ ಬಗ್ಗೆ ತಿಳಿದುಕೊಳ್ಳೋದು ಏನು ಕೆಷ್ಟು?

“ಹಾಗಲಕಾಯಿ ಗೊಜ್ಜು ಜತೆಗೆ ಹಿತಕವರೆ ಹುಳಿ.. ಬಾಡಿಸಿಕೊಳ್ಳೋಕೆ ಬಾಳಕ, ಸಂಡಿಗೆ ಮತ್ತು ತಿಳಿ ಸಾರು..”

“ಸಾರ್.. ಇವೆಲ್ಲಾ.. ವೈಟ್ ಹೌಸ್‌ನಲ್ಲಿ..” ನನಗೆ ಆಗಲೇ ಬಾಯಲ್ಲಿ ನೀರೂರಿತೋಡಿತು.

“ಡೇರಂಟ್ ವರಿ. ಜೈ ಹ್ಯಾವ್ ಎ ಕುಕ್ ಪ್ರೆಂ ಲಾಡುಹಿ.. ಹಿ ಎಲ್ಲ ದು ಎವರಿತಿಂಗ್. ಅಂದ ಹಾಗೆ ಡೆಸೆಟ್‌ಎಗ್ ಏನಿರಲಿ? ಕ್ಯಾರೆಟ್ ಹಲ್ಲು ನಿಮಗೆ ಇಷ್ಟ್ ಅಲ್ಲು?” ಒಬಾಮು ವಿಚಾರಿಸಿದರು.

ಮೈ ಗಾಡ್ ಈ ಮನುಷ್ಯನಿಗೆ ನನ್ನ ಇಡೀ ಜಾತಕ ಗೊತ್ತು.

“ಹೌದು ಸರ್ ಕ್ಯಾರೆಟ್ ಹಲ್ಲು ನನ್ನ ಫೇವರೆಟ್. ಬಾಯಿನಲ್ಲಿ ನೀರೋರುತ್ತಿದೆ. ವೇಟ್ ಹೊಸ್ ಹಲ್ಲು ಅಂದರೆ.. ಖಂಡಿತ ಬರ್ತ್‌ನಿ ಸರ್ ಖಂಡಿತ್..”

“ರೀ..ರೀ.. ಅದೇನು ಖಂಡಿತ.. ಖಂಡಿತ.. ಅಂತಾ ಇದೀರಿ. ಇದೇನು ದಿಂಬು ಎಲ್ಲಾ ಒದ್ದೆ ಮತ್ತೆ ಜೊಲ್ಲು ಸುರಿಸಿದರಾ?” ಹಂಡತಿ ಎಚ್ಚರಿಸಿದಳು.

ಒಬಾಮು.. ಕ್ಯಾರೆಟ್ ಹಲ್ಲು.. ಅಂದರೆ ಅವಳು ನಗದಿರಳೆ? ಹಾಗಾಗಿ ಏನೂ ಹೇಳಲಿಲ್ಲ.

ಅಂದಹಾಗೆ ವಾಷಿಂಗ್ಟನ್‌ಗೆ ಹೋದೆ. ಎಲ್ಲರೂ ನೋಡಿದಂತೆ ದೂರದಿಂದಲೇ ವೇಟ್ ಹೊಸ್ ನೋಡಿದೆ. ಸುತ್ತಲೂ ಸಿಕ್ಕೆಟ್ ಸೆರ್ವೀಸ್ ಕಾರುಗಳಿದ್ದವು. ಸಿಕ್ಕೆಟ್ ಏಜೆಂಟರು ನನ್ನನ್ನು ನೋಡಿರಬಹುದೆ?



ಅಮ್ಮೆ : ಡಾಕ್ಟರೇ ಏನು ಮಾಡಿದರೂ ನನ್ನ ಮರಣಕು ಸಣ್ಣ ಆಗ್ನೇಯ ಇಪ್ಪಲ್ಲ ಏನು ಮಾಡೋಳದ್ದು

ಡಾಕ್ಟರು : ಯೋಳಜನೆ ಮಾಡಬೇಡಿ ನಾನು ಜೀಷಧಿ ಕೊಡ್ದಿಂನಿ ಈ ಮಾತ್ರ ಅವಳಿಗೆ ಕೊಡಿ

ಅಮ್ಮೆ : ಈ ಮಾತ್ರ ತಗೊಂಡೆ ಅವಳು ಸಣ್ಣ ಆಗ್ರಾಂತಿಕ ಡಾಕ್ಟರೇ

ಡಾಕ್ಟರು : ಇಲ್ಲ ಈ ಮಾತ್ರ ತಗೊಂಡೆ ಅವಳಿಗೆ ಮರೆವು ಬರುತ್ತೆ

ಅಮ್ಮೆ : ಅಯ್ಯೋಽ ರಾಮ ನಾನು ಕೇಳಿದ್ದು ಅವಳು ಸಣ್ಣಗಾಗೋಳಕೆ ಮಾತ್ರ ನಿಂತು ಕೊಡ್ತೂ ಇರೋಳದು ಮರೆವು ಬರೋಳಕೆ ಮಾತ್ರ

ಡಾಕ್ಟರು : ಹೆದರಬೇಡಿ ಈ ಮಾತ್ರ ತಗೊಂಡೆ ಅವಳಿಗೆ ಉಂಟ ತಿಂಡಿ ಮಾಡಬೇಳಕು ಅನ್ಯೋಽದೆ ನೆನೆಹಿರೋಳಿ. ಹಾಗೆ ಅವಳು ಉಂಟ ತಿಂಡಿ ಮಾಡದೇ ಹೋಳದರೆ ಸಣ್ಣ ಆಗೇ ಆಗ್ರಾಂತಿಕ

ಪದಬಂಧದ ಉತ್ತರ

ಎಡದಿಂದ ಬಲಕ್ಕೆ

1. ಉದಯರವಿ 4. ರಕ್ತ 5. ದಾಹ 6. ಕದಪು 7. ಉತ್ತರಿಂಯ 8. ಅಂತಃಕಲಪ
11. ಅವಗುಣ 12. ಕಕ್ಷವ 14. ನತ್ತು 15. ರಕ್ತ ಸಂಚಾರ

ಮೇಂಂದ ಕೆಳಕ್ಕೆ

1. ನಾಮಕರಣ 2. ಉಕ್ತ 3. ವಿದಾಯ 4. ರಪುತ್ತಾಂ 7. ಉಪಕರಣ 9. ಕರಕತ್ತು 10. ಪ್ರಭಾವಲಯ 11. ಅಕ್ಷರ 14. ನರ